



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೮ Volume 148	ಬೆಂಗಳೂರು, ಗುರುವಾರ, ಜುಲೈ ೧೮, ೨೦೧೩ (ಆಷಾಢ ೨೭, ಶಕ ವರ್ಷ ೧೯೩೫) Bangalore, Thursday, July 18, 2013 (Ashadha 27, Shaka Varsha 1935)	ಸಂಚಿಕೆ ೨೯ Issue 29
-------------------------	--	-----------------------

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಹೆಚ್‌ಡಿ 85 ಎಸ್‌ಎಸ್‌ಟಿ 2013, ಬೆಂಗಳೂರು, ದಿನಾಂಕ: 16ನೇ ಏಪ್ರಿಲ್, 2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಅಧಿಸೂಚನೆಗೆ ಲಗತ್ತಿಸಿರುವ ತುಮಕೂರು ಜಿಲ್ಲೆ ವಿಧಾನಸಭಾ ಮತ ಕ್ಷೇತ್ರಗಳಿಗೆ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistrates) ಎಂದು ನೇಮಿಸಲಾಗಿದೆ.

ವಿಧಾನ ಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ರಮ ಸಂಖ್ಯೆ	ಸೆಕ್ಷನ್ 21ರ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲು ಪ್ರಸ್ತಾಪಿಸಿದ ಅಧಿಕಾರಿಯ ಹೆಸರು ಮತ್ತು ಹುದ್ದೆ	ಹಂಚಿಕೆ ಮಾಡಿದ ಪ್ರದೇಶದ ವ್ಯಾಪ್ತಿ	ಮೊಬೈಲ್ ಸಂಖ್ಯೆ
(1)	(2)	(3)	(4)	(5)
128-ಚಿ.ನಾ.ಹಳ್ಳಿ	1.	ಶ್ರೀ ತಿಮ್ಮಯ್ಯ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಚಿಕ್ಕನಾಯಕನಹಳ್ಳಿ.	ಹುಳಿಯಾರು ಹೋಬಳಿ	9480877105
	2.	ಶ್ರೀ ಸಿ. ಹೆಚ್. ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಚಿಕ್ಕನಾಯಕನಹಳ್ಳಿ.	ಹಂದನಕೆರೆ ಹೋಬಳಿ	9480695352
	3.	ಶ್ರೀ ಪರಶುರಾಮ, ಕೃಷಿ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿಕ್ಕನಾಯಕನಹಳ್ಳಿ.	ಕಸಬಾ ಹೋಬಳಿ	9448979465
	4.	ಶ್ರೀ ಅನೀಸ್ ಖೈಸರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಚಿಕ್ಕನಾಯಕನಹಳ್ಳಿ.	ಕಂದಿಕೆರೆ ಹೋಬಳಿ	9036421593

(೧೮೭೩)

ವಿಧಾನ ಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ರಮ ಸಂಖ್ಯೆ	ಸೆಕ್ಷರಲ್ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲು ಪ್ರಸ್ತಾಪಿಸಿದ ಅಧಿಕಾರಿಯ ಹೆಸರು ಮತ್ತು ಹುದ್ದೆ	ಹಂಚಿಕೆ ಮಾಡಿದ ಪ್ರದೇಶದ ವ್ಯಾಪ್ತಿ	ಮೊಬೈಲ್ ಸಂಖ್ಯೆ
(1)	(2)	(3)	(4)	(5)
128-ಚಿ.ನಾ.ಹಳ್ಳಿ	5.	ಶ್ರೀ ಅನಂದಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಚಿಕ್ಕನಾಯಕನಹಳ್ಳಿ.	ಶೆಟ್ಟಿಕೆರೆ ಹೋಬಳಿ	9591035034
	6.	ಶ್ರೀ ಕೃಷ್ಣಪ್ಪ, ಸಹಾಯಕ ಕೃಷಿ ನಿರ್ದೇಶಕರು, ಚಿಕ್ಕನಾಯಕನಹಳ್ಳಿ.	ಬುಕ್ಕಾಪಟ್ಟಣ ಹೋಬಳಿ	9480424682
129-ತಿಪಟೂರು	7.	ಶ್ರೀ ಡಿ. ಉಮೇಶ್, ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.	ಹೊನ್ನವಳ್ಳಿ ಹೋಬಳಿ	9480330480
	8.	ಶ್ರೀ ಕುಮಾರಸ್ವಾಮಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಿಪಟೂರು.	ಕಸಬಾ ಹೋಬಳಿ	9900590596
	9.	ಶ್ರೀ ಮನಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ, ತಿಪಟೂರು.	ನೋಣವಿನಕೆರೆ ಹೋಬಳಿ	9480695359
	10.	ಶ್ರೀ ನ್ಯಾಮನಗೌಡ, ಕಾರ್ಯದರ್ಶಿ ಎ.ಪಿ.ಎಂ.ಸಿ., ತಿಪಟೂರು.	ಕೆಬ್ಬನಹಳ್ಳಿ ಹೋಬಳಿ	9844931099
	11.	ಶ್ರೀ ಚಂದ್ರಶೇಖರ್, ಪೌರಾಯುಕ್ತರು ನಗರಸಭೆ, ತಿಪಟೂರು.	ತಿಪಟೂರು ನಗರ	9620663868
130-ತುರುವೇಕೆರೆ	12.	ಶ್ರೀ ನಾರಾಯಣಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ತುರುವೇಕೆರೆ.	ಮಾಯಸಂದ್ರ ಹೋಬಳಿ	7204504489
	13.	ಶ್ರೀ ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಹೇಮಾವತಿ, ತುರುವೇಕೆರೆ.	ದಬ್ಬೇಘಟ್ಟ ಹೋಬಳಿ	9880487506
	14.	ಶ್ರೀ ರಂಗಧಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ತುರುವೇಕೆರೆ.	ಕಸಬಾ ಹೋಬಳಿ	9480695361
	15.	ಶ್ರೀ ಲಿಂಗರಾಜಪ್ಪ, ಸಹಾಯಕ ಕೃಷಿ ನಿರ್ದೇಶಕರು, ತುರುವೇಕೆರೆ.	ದಂಡಿನಶಿವರ ಹೋಬಳಿ	9448836876
	16.	ಶ್ರೀ ಎನ್. ಸೋಮಶೇಖರ್, ಸಹಾಯಕ ನಿರ್ದೇಶಕರು, ಅಕ್ಷರದಾಸೋಹ, ಗುಬ್ಬಿ.	ಸಿ.ಎಸ್. ಪುರ, ಕಡಬ	9480835557
131-ಕುಣಿಗಲ್	17.	ಶ್ರೀ ಸಣ್ಣ ಮರಿಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜಿ.ಪಂ. ಉಪ ವಿಭಾಗ, ಕುಣಿಗಲ್.	ಎಡಿಯೂರು ಹೋಬಳಿ	9449811066
	18.	ಶ್ರೀ ಜಗದೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಣಿಗಲ್.	ಅಮ್ಮತೂರು ಹೋಬಳಿ	9901889811
	19.	ಶ್ರೀ ವಿ. ಜಿ. ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಕುಣಿಗಲ್.	ಕೊತ್ತಿಗೆರೆ ಹೋಬಳಿ	9480695355

ವಿಧಾನ ಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ರಮ ಸಂಖ್ಯೆ	ಸೆಕ್ಷರಲ್ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲು ಪ್ರಸ್ತಾಪಿಸಿದ ಅಧಿಕಾರಿಯ ಹೆಸರು ಮತ್ತು ಹುದ್ದೆ	ಹಂಚಿಕೆ ಮಾಡಿದ ಪ್ರದೇಶದ ವ್ಯಾಪ್ತಿ	ಮೊಬೈಲ್ ಸಂಖ್ಯೆ
(1)	(2)	(3)	(4)	(5)
	20.	ಶ್ರೀ ನಾರಾಯಣಸ್ವಾಮಿ, ಸಹಾಯಕ ಕೃಷಿ ನಿರ್ದೇಶಕರು, ಕುಣಿಗಲ್	ಹುತ್ತಿದುರ್ಗ ಹೋಬಳಿ	9448101070
	21.	ಶ್ರೀ ಎನ್. ರಾಜಶೇಖರ್, ಸಹಾಯಕ ನಿರ್ದೇಶಕರು, ಪಶುಪಾಲನಾ ಅಭಿವೃದ್ಧಿ ಇಲಾಖೆ ಕುಣಿಗಲ್.	ಹುಲಿಯೂರುದುರ್ಗ ಹೋಬಳಿ	9448718520
	22.	ಡಾ ರಾಮಚಂದ್ರ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು, ಪಂಚಾಯಿತಿ, ಕುಣಿಗಲ್.	ಕಸಬಾ ಹೋಬಳಿ	9480877120
132-ತುಮಕೂರು ನಗರ	23.	ಶ್ರೀ ಸಿ. ಎಲ್. ಪುಟ್ಟಸ್ವಾಮಿ, ಎ.ಇ.ಇ. ನಂ. 1, ಕಾವೇರಿ ಕೆನಲ್ ಸಬ್ ಡಿವಿಜನ್, ನಾಗವಳ್ಳಿ.	01 ರಿಂದ 37 (ಮತಗಟ್ಟೆಗಳು)	9448250716
	24.	ಶ್ರೀ ಬಿ. ವಿ. ಪಾಂಡುರಂಗ, ಎ.ಇ.ಇ. ನಂ. 3, ಹೇಮಾವತಿ ಕೆನಲ್ ಸಬ್ ಡಿವಿಜನ್, ಹೆಬ್ಬೂರು.	38 ರಿಂದ 74 (ಮತಗಟ್ಟೆಗಳು)	9448173839
	25.	ಶ್ರೀ ಜೆ. ಸದಾಶಿವಯ್ಯ, ಎ.ಇ.ಇ. ನಂ. 14, ಹೇಮಾವತಿ ಕೆನಲ್ ಸಬ್ ಡಿವಿಜನ್, ಕುಣಿಗಲ್.	75 ರಿಂದ 111 (ಮತಗಟ್ಟೆಗಳು)	9448702405
	26.	ಶ್ರೀ ತಿಮ್ಮಪ್ಪ, ಎ.ಇ.ಇ. ನಂ. 6, ಹೇಮಾವತಿ ಕೆನಲ್ ಸಬ್ ಡಿವಿಜನ್, ನಾಗವಳ್ಳಿ.	112 ರಿಂದ 148 (ಮತಗಟ್ಟೆಗಳು)	9880430712
	27.	ಶ್ರೀ ಹೆಚ್. ಎಲ್. ಬಸವರಾಜು, ಎ.ಇ.ಇ. ನಂ. 29, ಹೇಮಾವತಿ ಕೆನಲ್ ಸಬ್ ಡಿವಿಜನ್, ತುಮಕೂರು (ನಿಯೋಜನೆ - ಗುಬ್ಬಿ).	149 ರಿಂದ 185 (ಮತಗಟ್ಟೆಗಳು)	9448950966
	28.	ಶ್ರೀ ಪ್ರಕಾಶ್, ಎ.ಇ.ಇ. ಸಿ.ಎಂ.ಸಿ. ತುಮಕೂರು.	186 ರಿಂದ 222 (ಅಕ್ಷಿರ ಮತಗಟ್ಟೆಗಳು (04) ಸೇರಿ)	9480377377
133-ತುಮಕೂರು ಗ್ರಾಮಾಂತರ	29.	ಶ್ರೀ ಎಸ್. ಸಿ. ನರಸಿಂಹಮೂರ್ತಿ, ಎ.ಇ.ಇ. ನಂ. 34, ಹೇಮಾವತಿ ಲೆಫ್ಟ್ ಸಬ್ ಡಿವಿಜನ್, ಗುಬ್ಬಿ.	ಬೆಳ್ಳಾವಿ ಹೋಬಳಿ	9945168589
	30.	ಶ್ರೀ ಟಿ. ಎಸ್. ಮಹೇಶಯ್ಯ, ಎ.ಇ.ಇ. ನಂ. 10, ಹೇಮಾವತಿ ಕೆನಲ್ ಸಬ್ ಡಿವಿಜನ್, ನಾಗವಳ್ಳಿ.	ಹೆಬ್ಬೂರು ಹೋಬಳಿ	9448934293
	31.	ಶ್ರೀ ಹೆಚ್. ಪಿ. ಶಿವಕುಮಾರ್, ಎ.ಇ.ಇ. ನಂ. 09, ಹೇಮಾವತಿ ಕೆನಲ್ ಸಬ್ ಡಿವಿಜನ್, ಗುಬ್ಬಿ.	ಗೂಳೂರು ಹೋಬಳಿ	9480201291
	32.	ಶ್ರೀ ಹೆಚ್. ಎಲ್. ಚಂದ್ರಕುಮಾರ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ತುಮಕೂರು.	ಊರ್ಡಿಗರೆ ಹೋಬಳಿ	9591987407

ವಿಧಾನ ಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ರಮ ಸಂಖ್ಯೆ	ಸೆಕ್ಷರಲ್ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲು ಪ್ರಸ್ತಾಪಿಸಿದ ಅಧಿಕಾರಿಯ ಹೆಸರು ಮತ್ತು ಹುದ್ದೆ	ಹಂಚಿಕೆ ಮಾಡಿದ ಪ್ರದೇಶದ ವ್ಯಾಪ್ತಿ	ಮೊಬೈಲ್ ಸಂಖ್ಯೆ
(1)	(2)	(3)	(4)	(5)
133-ತುಮಕೂರು ಗ್ರಾಮಾಂತರ	33.	ಶ್ರೀ ಬಿ. ಪಿ. ಸಂಜೀವರಾಜು, ಎ.ಇ.ಇ. ಎಂ.ಐ.ಸಬ್ ಡಿವಿಜನ್, ತುಮಕೂರು.	ಕಸಬಾ ಹೋಬಳಿ	9480558851
134-ಕೊರಟಗೆರೆ	34.	ಶ್ರೀ ಚಂದ್ರಶೇಖರ, ಸಮಾಜ ಕಲ್ಯಾಣಾಧಿಕಾರಿ, ಕೊರಟಗೆರೆ.	ಚನ್ನರಾಯನದುರ್ಗ ಹೋಬಳಿ	9448170069
	35.	ಶ್ರೀ ಹೆಚ್. ಎಸ್. ಶರ್ಮ, ಸಹಾಯಕ ನಿರ್ದೇಶಕರು, ತಾಲ್ಲೂಕು ಪಂಚಾಯಿತಿ, ಕೊರಟಗೆರೆ.	ಪುರವಾರ ಹೋಬಳಿ	9481430680
	36.	ಶ್ರೀ ಎಮ್. ಎ. ಗೋಪಾಲ್, ಕಾರ್ಯನಿರ್ವಾಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ ಕೊರಟಗೆರೆ.	ಹೊಳವನಹಳ್ಳಿ ಹೋಬಳಿ	9480877115
	37.	ಶ್ರೀ ನಾಗರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರರು ಬೆಸ್ಕಾಂ, ಕೊರಟಗೆರೆ.	ಕಸಬಾ ಹೋಬಳಿ	9448279058
	38.	ಶ್ರೀ ಎಲ್. ಕಾಮಯ್ಯ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಕೊರಟಗೆರೆ.	ಕೋಳಾಲ ಹೋಬಳಿ	9448174722
	39.	ಶ್ರೀ ಉದಯ್, ಸಹಾಯಕ ತೋಟಗಾರಿಕೆ ಅಧಿಕಾರಿ, ಕೊರಟಗೆರೆ.	ಕೋರ ಹೋಬಳಿ	9741560256
135-ಗುಬ್ಬಿ	40.	ಶ್ರೀ ರಮೇಶ್, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು, ಪಂಚಾಯಿತಿ, ಗುಬ್ಬಿ.	ಕಸಬಾ ಹೋಬಳಿ	9480877110
	41.	ಶ್ರೀ ನರೇಂದ್ರ ಕುಮಾರ್, ಬಿ.ಆರ್.ಸಿ., ಗುಬ್ಬಿ.	ನಿಟ್ಟೂರು ಹೋಬಳಿ	9480695363
	42.	ಶ್ರೀ ರಂಗಪ್ಪ, ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಗುಬ್ಬಿ.	ಹಾಗಲವಾಡಿ ಹೋಬಳಿ	9964472459
	43.	ಶ್ರೀ ಹರೀಶ್, ವಲಯ ಅರಣ್ಯಾಧಿಕಾರಿ, ಗುಬ್ಬಿ.	ಚೇಳೂರು ಹೋಬಳಿ	9448731686
	44.	ಶ್ರೀ ಸಂಪತ್ ಕುಮಾರ್ ಜಲಾನಯನ ಅಧಿಕಾರಿ, ಗುಬ್ಬಿ.	ಕಡಬ ಹೋಬಳಿ	9481824845
	45.	ಶ್ರೀ ಸೋಮಶೇಖರ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಗುಬ್ಬಿ.	ಸಿ.ಎಸ್. ಪುರ ಹೋಬಳಿ	9449632763
136-ಶಿರಾ	46.	ಶ್ರೀ ಹನುಮಂತರಾಜು, ತಾಲ್ಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ, ಶಿರಾ ತಾಲ್ಲೂಕು.	ಹುಲಿಕುಂಟೆ ಹೋಬಳಿ	8904244434
	47.	ಶ್ರೀ ಸಿ. ವೀರಣ್ಣ, ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಶಿರಾ.	ಕಸಬಾ ಹೋಬಳಿ	9844901370

ವಿಧಾನ ಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ರಮ ಸಂಖ್ಯೆ	ಸೆಕ್ಷರಲ್ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲು ಪ್ರಸ್ತಾಪಿಸಿದ ಅಧಿಕಾರಿಯ ಹೆಸರು ಮತ್ತು ಹುದ್ದೆ	ಹಂಚಿಕೆ ಮಾಡಿದ ಪ್ರದೇಶದ ವ್ಯಾಪ್ತಿ	ಮೊಬೈಲ್ ಸಂಖ್ಯೆ
(1)	(2)	(3)	(4)	(5)
	48.	ಶ್ರೀ ಕೆ. ಟಿ ನಾಗರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಶಿರಾ ತಾಲ್ಲೂಕು.	ಗೌಡಗರೆ ಹೋಬಳಿ	9945707563
	49.	ಶ್ರೀ ಸಂತೋಷ್ ನಾಯಕ, ವಲಯ ಅರಣ್ಯ ಅಧಿಕಾರಿ (ಸಾಮಾಜಿಕ), ಶಿರಾ ತಾಲ್ಲೂಕು.	ಕಳ್ಳಂಬೆಳ್ಳಿ ಹೋಬಳಿ	9663177419
	50.	ಶ್ರೀ ನಾಗರಾಜು, ಸಹಾಯಕ ನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಶಿರಾ ತಾಲ್ಲೂಕು.	ಶಿರಾ ನಗರ ಪ್ರದೇಶ	9880582473
137-ಪಾವಗಡ	51.	ಶ್ರೀ ಲಕ್ಷ್ಮಯ್ಯ ಸಹಾಯಕ ಅಭಿಯಂತರರು, ಲೋ ಇಲಾಖೆ ಪಾವಗಡ.	ಕಸಬಾ ಹೋಬಳಿ	9620296571
	52.	ಶ್ರೀ ಅನಿಲ್ ಕುಮಾರ್, ಸಹಾಯಕ ಅಭಿಯಂತರರು ಲೋ ಇಲಾಖೆ, ಪಾವಗಡ.	ನಿಡಗಲ್ ಹೋಬಳಿ	9448333067
	53.	ಶ್ರೀ ವೆಂಕಟಭಾಸ್ಕರ ರೆಡ್ಡಿ, ಸಹಾಯಕ ಅಭಿಯಂತರರು ಲೋ ಇಲಾಖೆ, ಪಾವಗಡ.	ನಾಗಲಮಡಿಕೆ ಹೋಬಳಿ	9448333062
	54.	ಶ್ರೀ ತಿಮ್ಮರಾಜು, ಸಹಾಯಕ ಪ್ರೊಪೆಸರ್, ಪ್ರಥಮ ದರ್ಜೆ ಕಾಲೇಜು, ಪಾವಗಡ.	ವೈ.ಎನ್. ಹೊಸಕೋಟೆ ಹೋಬಳಿ	9902993432
138-ಮಧುಗಿರಿ	55.	ಶ್ರೀ ಹೆಚ್. ಡಿ. ಮಹಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಧುಗಿರಿ.	ಕಸಬಾ ಹೋಬಳಿ	9480877125
	56.	ಡಾ ಸಂಜೀವರಾಯ, ಸಹಾಯಕ ನಿರ್ದೇಶಕರು, ಪಶುಪಾಲನ ಮತ್ತು ಪಶು ಸಂಗೋಪನಾ ಇಲಾಖೆ, ಮಧುಗಿರಿ.	ಮಧುಗಿರಿ ಪಟ್ಟಣ	9980976980
	57.	ಶ್ರೀ ಟಿ. ತಿಪ್ಪೇಸ್ವಾಮಿ, ಸಹಾಕಾರ ಸಂಘಗಳ ಸಹಾಯಕ ನಿಬಂಧಕರು, ಮಧುಗಿರಿ ಉಪ ವಿಭಾಗ, ಮಧುಗಿರಿ.	ಕೊಡಿಗೇನಹಳ್ಳಿ ಹೋಬಳಿ	9343010274
	58.	ಶ್ರೀ ವಾಸುದೇವನ್, ಸ.ಕಾಂ.ಇಂ, ಲೋ.ಇ.ಉಪ ವಿಭಾಗ, ಮಧುಗಿರಿ.	ಐ.ಡಿ. ಹಳ್ಳಿ ಹೋಬಳಿ	9448449242
	59.	ಶ್ರೀ ವೈ. ಎನ್. ರಾಮಕೃಷ್ಣಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ, ಮಧುಗಿರಿ.	ಮಿಡಿಗೇಶಿ ಹೋಬಳಿ	9480695356
	60.	ಶ್ರೀ ಸೋಮಸುಂದರ್, ಸಿಡಿಪಿಒ ಮಧುಗಿರಿ.	ದೊಡ್ಡೇರಿ ಹೋಬಳಿ	9980263296

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪ್ರಕಾಶ ವೈ. ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ)

ಒಳಾಡಳಿತ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013 ಬೆಂಗಳೂರು, ದಿನಾಂಕ:10/04/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ:01.04.2013ರಂದು ಹೊರಡಿಸಿರುವ ಅಧಿಸೂಚನೆಯ ಬದಲಾಗಿ ಧಾರವಾಡ ಜಿಲ್ಲೆ ವಿಧಾನಸಭಾ ಮತ ಕ್ಷೇತ್ರಗಳಿಗೆ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ(Special Executive Magistrates)ಎಂದು ನೇಮಿಸಲಾಗಿದೆ.

Sl. No.	Name & designation of Sectoral officer (Sriyuths)	Polling stations assigned	Total polling stations covered
69 Navalgund Assembly Constituency			
1	Mayachari, BEO, Navalgund 9480695181	1 to 11 & 63, 64	13
2	Vittal Rao, ADA, Navalagud 9880826477	52 to 62 & 65, 66	13
3	M.F. Bidawale, AEE MRBC, Sub Dn, Morab, 9481727378	12, 13, 14, 45, 46, 47, 48, 49, 50, 51, 71, 72	12
4	R.L.Tungal, AEE. MRBC Sub Dn No. 21, Shelavadi, 9538010772	83, 84, 85, 86, 87, 88, 89, 90, 91, 92, 93, 94, 95	13
5	A.S.Bandeppanavar, AEE MRBC Sub Dn No.17, Navalagund, 9448022702	22, 23, 24, 38, 39, 40, 41, 77, 78, 79, 80, 81, 82	13
6	S.S. Soudagar, A.D Akshar Dasoha, Navalagund, 9480835622	25, 26, 27, 28, 29, 30, 31, 32, 33, 34, 35, 36, 37.	13
7	Naveen Shintre, Taluka Social Welfare Officer, Navalagund 9731971388	96, 97, 98, 99, 100, 101, 102, 103, 104, 105, 179, 180	12
8	K.H.Umapati, AEE PWD Sub Dn. Navalagund 9448272634	169, 170, 171, 172, 173, 174, 175, 176, 177, 178, 181, 182, 183.	13
9	S.T.Goudar AE PWD Sub Dvn Navalgund 9739778512	156, 157, 158, 159, 160, 161, 162, 163, 164, 165, 166, 167, 168.	13
10	S.B.Masmaddi, CDPO, Hubli 9448747102	184, 185, 186, 191, 192, 193, 210, 211, 212, 213, 214, 215, 216, 217.	14
11	Dr. Umesh N. Kondi AD AH&VS, Annigeri 9900675607	115, 116, 117, 118, 119, 120, 148, 149, 150, 151, 194, 195, 196, 197	14
12	P.S. Tonasihah AEE, MRBC Sub Dn, Kiresur 9480460804	121, 122, 123, 124, 125, 126, 127, 128, 129, 130, 131, 132, 133.	13
13	M.B. Gangal, Executive Officer, Taluk Panchayat, Hubli. 9480864105	134, 135, 136, 137, 138, 139, 140, 141, 142, 143, 144, 145, 146, 147.	14
14	R.J. Hiremath, AEE, PRED Sub Dn. Hubli, 9448130412	198, 199, 200, 201, 202, 203, 204, 205, 206, 207, 208, 209.	12
70 Kundagol Assembly Constituency			
1	F.S.Rayanagoudar, AAO, Navanagar, Hubli, 9448831845	1 to 14	14
2	B.C.Navalagund, Secretary, APMC, Kundgol, 9481282404	15 to 28	14
3	N.B.Shyagoti, JE, PWD Kundagol, 9448338046	31 to 45	15
4	J.K. Joshi, Chief Officer, Pattana Pyanchayat, Kundagol, 8123093685	96, 97, 98, 110 to 120	14
5	Dr. S.D. Chikkanakoppa, AD AH&VS, Kundagol, 9448489308	88 to 95, 120 to 125	14
6	G.D.Muragod, ADA, Kundagol, 7259005148	172 to 185	14

Sl. No.	Name & designation of Sectoral officer (Sriyuths)	Polling stations assigned	Total polling stations covered
7	Vinayak Reddy, AD. Holt. Kundagol, 9742941128	82 to 87 , 130 to 137	14
8	S.K.Kulkarni, A.E. PWD Sub Dn Kundagol, 990115104	148 to 154, 193 to 197	12
9	M.L.Hanchate, BEO Rural, Hubli, 9480695186	62 to 75 & 81	15
10	Diwakar Shankindasar, Taluka Social Welfare Officer, Hubli. 9535080766	76 to 80, 138 To 147	15
11	S.S.Keladimath, BEO Kundagol. 9480695188	46 to 61	16
71 Dharwad Assembly Constituency			
1	B.N. Juganekar AEE .Q.C. PWD, Dharwad. 9448255432	56, 34, 32, 33, 31, 30, 3, 1, 2, 2A	10
2	V.N.Patil, A.E . PWD Sub Dn Dharwad 9845707967	4,5,6,7, 8,9,10,11, 12,13,14.	11
3	Y.S.Dixit AEE PWD ZP Circle Office, Dharwad. 9880336720	21,22,23,24, 24A, 25,26, 15,16,17, 18,	11
4	V.M.JoshiTA- to Exe Engr. PWD, Dhawad. 9845494898	72, 72A, 73, 74, 74A, 75, 75A, 76, 76A 77, 78, 19,20	13
5	C.I.Hutagannavar, AEE PWD Sub Dn, Dharwad 8971056467	91, 92, 70, 71, 47, 47A, 48, 48A, 45, 46	10
6	Girish MetiAE PWD Circle Office, Dharwad. 9448652300	69, 69A, 49, 50, 44, 27, 28, 28A, 43, 43A	10
7	Girish Padaki, BEO, Dharwad Urban 9480695184	53, 36, 37, 37A, 38, 39, 40, 41, 42, 29, 29A, 35	12
8	S.M. ByaliAEE PMGSY, Planning Dn. Dharwad. 9448303115	57, 54, 55,55A, 58,58A, 59, 59A, 60,60A , 61, 61A	12
9	Tirumalarao KulkarniAE PWD Sub Dn Dharwad 9449515889	51, 51A, 52, 62, 62A, 63, 64, 65, 66, 67, 68	11
10	G.V.JoshiAE PWD Dn. Dharwad.7899836003	90, 90A, 89, 88, 79, 80,	6
11	M.H.WalgadAE PWD Circle Office, Dharwad 9741716637	81, 81A, 82, 82A, 83, 84, 84A, 85, 86, 87	10
12	N.R. Kanooj A.E PWD Sub DnDharwad 9448309566	154, 154A, 155, 155A, 156, 157, 158, 159,	8
13	V.H. JadhavAE PWD Circle Office, Dharwad 9481528174	107, 107A, 108, 108A, 109, 109A, 110, 111, 112, 113, 114, 115	12
14	I.A. SanikoppaAEE Q.C. MI Sub Dn Dharwad 9480017272	116, 117, 118, 119, 120, 121, 122, 123, 124, 125	10
15	B.S.Patil AEE PWD High Court Sub Dvn Dharwad 9448115301	126, 127, 128, 129, 129A, 130, 131, 132, 133, 134, 135, 136, 137, 137A, 138, 138A, 139, 140.	18
16	Chimmawad, AEE PMGSY Planning Dn. Dharwad.9448637065	141,142, 143, 144, 145, 146, 146A, 147, 148, 149, 150, 151, 152, 153	14
72 Hubli Dharwad (East) Assembly Constituency			
1	P.N.Patil ADA Hubli 9448580020	1,2,3,4,5,6,7,8,9	9
2	V.Sunil kumar, AEE, Corp. office HESCOM, Navanagar	71,72,94,95,127,128, 129,96,97,98	10
3	Md. Abdul Khalik Labour Officer Hubli 9844121633	41,42,43,44,45,56, 57,58,60	9
4	Y.R.Rayanagoudar, AEE, HDUDA, Navanagar, Hubli	31,32,33,36,37,37A, 34,35	8
5	S.V.Koti, A.D. Sericulture Dept9448891567	27,28,29,30,38,46,66	7
6	S.N. Hebbal Extn OfficerSericulture Dept. 9449965578	132,133,139,141,142, 137,138,138A,154,154A	10
7	Gopal Jituri, Asst. Teacher, Durgadevi High School, Hubli9448590408	59,61,62,99,101,102, 103,85,85A,	9
8	A.G. Sanny, Asst. Teacher, Durgadevi High School, Hubli	84, 93,126,151, 152,153,153A,163,164	9

Sl. No.	Name & designation of Sectoral officer (Sriyuths)	Polling stations assigned	Total polling stations covered
9	Mukund Joshi Town Planner HDUDA Navnagar Hubli 9448279657	86,87,110,111,111A, 112,136,136A	8
10	Bendre, AEE, HDMC 9482045522	90,91,118,119,120, 121,114	7
11	Hemanth Ghodake, A.E. Corp. Office, HESCOM, Navanagar.	113,117,115,116,122, 124,125,134,135,140	10
12	P.J. Arjunagi, Asst. Contrl. Weights and Measurements,9448728829	146,146A,157,158,155, 156,159,160,161, 162,	10
13	M.B.Sabarad, CAO, SJSRY. 99448103754	47,48,49,50,51,51A, 52,53,54	9
14	S.G.Bevoor, C.O. SJSRY, 9945956676	104,105,106,123, 130,130A,131,	7
15	Walagad, A.D. Food, Hubli.9448245468	143,144,145, 148,149,150,147	7
16	P.H. Tamboori, Jr. Engr. ZCO No. 11, 9036869369	76,77,100,78,79, 80,81,82,83	9
73 Hubli Dharwad (Central) Assembly Constituency			
1	U.B.Angadi CDPO Hubli Dharwad Urban 9449930654	1,2,2A,3,4,5,5A,6,6A,	9
2	G.K.Ganjigatti, DDTP HDMC, Hubli, 9480296301	34, 35,36, 37, 38, 39, 40, 41, 42.	9
3	Ravish Exe Engr. HDMCHubli 9449757062	14, 14A, 17, 18, 19, 20, 20A, 21	8
4	Managonda, AEE, KUIDFC, HDMC, Dharwad9448630940	15, 16, 28, 28A, 29, 29A, 30, 31, 32.	9
5	S.R. Math, Swimming pool Supervisor HDMC 8892820746	59,59A,60,60A, 91, 92, 92A, 93, 93A, 94	10
6	Manjunath AEE Vigilance HESCOM	43,44,45,46, 61, 62, 63, 64, 65, 66	10
7	R.P. Arvind AEE HDMC, Hubli 9945397695	47,48, 49, 50, 51, 72, 73, 74, 75, 76.	10
8	R.M. Kulkarni, JE, HDMC, Hubli 9448101713	54, 55, 55A, 56, 77, 78, 78A, 79, 87, 88	10
9	Smt. Usha, JE, HDMC, Dharwad, 9448658511	144, 145, 145A, 146, 147, 148, 149, 150, 150A,	9
10	Veeresh Kumbar, JE HDMC, Dharwad, 9964696900	89, 99, 100, 101, 102, 103, 103A, 104, 105, 106	10
11	V.L. Rathod, JE ZO No.8 HDMC, Hubli. 9480831963	80, 81, 82, 82A, 83, 83A, 84, 85, 127	9
12	G.N. Hugar, JE ZO No. 05, HDMC, Hubli 9591299851	111, 112, 112A, 113, 113A, 122, 123, 124, 125.	9
13	Hanamannavar, Asst. Teacher, Basel Mission Girls, High School, Hubli 9449356734	7, 8, 9, 10, 11, 12, 13, 33, 33A.	9
14	Goudar, Asst. Teacher, Hubli, 9480027136	22, 23, 24, 25, 26, 27, 52, 53, 53A	9
15	Diwakar, S.E Office, HDMC, Hubli 9242939309	86, 86A, 116, 117, 118, 119, 120, 121, 121A.	9
16	Umesh, JE ZO No. 5, HDMC, Hubli 9448407394	98, 128, 128A, 130, 131, 132, 141, 142, 143, 166	10
17	Raju Kokkalaki, JE ZO No. 5 HDMC, Hubli 9448821714	139, 140, 140A, 151, 152, 154, 155, 156, 161, 161A	10
18	Sali, A.E. HDMC, Hubli, 9448783842	153, 167, 168, 169, 170, 171, 172, 173, 173A.	9
19	Ganesh Naik, JE ZO No. 10, HDMC, Hubli 9448730870	157, 157A, 158, 159, 160, 162, 162A, 163, 164, 165	10
74 Hubli Dharwad (West) Assembly Constituency			
1	A.M. Honawad, AEE, O/o S.E. Hulbi HESCOM	1,2,3, 46, 46A, 47, 48, 49, 50, 51,51A	11
2	Kuballi Nagaraj, AEE. Corp office HESCOM, Navanagar 9480881006	4,4A, 5,6, 7, 8,9,10,13,15	10
3	C.C.Mahajanshettar AEE Urban Dvn HESCOM Dharwad Vidhyagiri 9480881255	22,23,25,26,27,28,29, 30,31,32,33	11
4	Neginal AEE PMC HESCOM Corp Office Navnagar Hubli 9480883462	11,12,40,41,42,42A, 43,44, 45, 61, 61A	11
5	B.N.Bhavikatti AEE Rural Dvn HESCOM Dharwad Vidhyagiri 9480881305	54,55, 122,127, 128, 129, 129A	7

Sl. No.	Name & designation of Sectoral officer (Sriyuths)	Polling stations assigned	Total polling stations covered
6	Vishwanath Talgeri AEE Major Works Dvn Hubli KPTCL 9480813843	34,35,37, 62,63, 64, 65, 66, 67,68	10
7	Dasar AEE, Corp, Office, HESCOM, Navanagar, 9448359482	69, 119, 120, 120A, 121, 123, 123A, 124, 126	9
8	Nadaf AEE LTMR Sub Dvn HESCOM Vidyutnagar Karwar Rd Hubli 9480881138	52, 53, 56,57,58, 59, 60, 130, 131, 132, 132A, 133, 134, 138, 139	15
9	B.S. Yaligar, DTI, Dharwad, 9986894172	114, 114A, 116, 117, 125, 135, 136, 137, 141, 141A, 142, 143, 147	13
10	Umesh T Bevoor AE, National Highway, Dharwad, 9448641448	108, 109, 110, 111, 112, 115, 118, 140	8
11	S.B.Bengeri , BEO, Rural Dharwad, 9448999445	70, 70A, 71, 72, 73, 74, 74A, 75, 75A, 113	10
12	Chandrakant Lokare, CTO Int. Navanagar, 8880111071	76, 76A, 77, 78, 79, 80, 80A, 81, 82, 83	10
13	Ashok Halli PRO Corp Office HESCOM Navnagar	101, 101A, 102, 102A, 103, 103A, 104, 105, 106, 107, 144, 145, 146, 148, 149	15
14	K.V.Pagi LTMR Sub Dvn HESCOM Vidyutnagar Karwar Rd Hubli 9448478997	91,95, 97, 97A, 98, 99, 100, 150, 151, 152	10
15	Yeshwant Zalki, AEE Corp office, HESCOM, Navanagar	84,85, 86, 87, 87A, 88, 89, 90, 92, 93, 94, 96	12
16	Salim.Pagad AEE TA QC HESCOM CORP Off Navnagar Hubli 9448351447	153, 154, 155, 155A, 156, 157, 158, 159, 162, 163, 163A, 164, 164A 165	14
17	G.J. Srinivas, AEE, (IT) Corp Office, HESCOM, Navanagar., 9480881003	160, 166, 166A, 167, 167A, 168, 169, 169A, 170, 170A	10
18	M.B.Sungar AEE Corp Office HESCOM Navnagar	161, 161A, 171, 72, 173, 174, 174A, 175, 175A, 177, 177A, 178, 179, 180	14
19	S.S. Hosmani, AEE, Corp. Office, HESCOM, Navanagar.	176, 181, 182, 183, 184, 185, 185A, 186, 186A, 187, 188	11
75 Kalaghatagi Assembly Constituency			
1	B.B. Dubanamardi, Head Master Govt High School Benachi Tq. Dharwad	1, 02, 03, 4 33,34,35, 36, 37, 38, 39, 40, 41, 42,43,44,45,46,47	19
2	M.F.Kundagol, Sr. Lecturer, DIET, Dharwad	12,13 11, 9, 10, 8.	6
3	N.M. Shivalli, Sr. Lecturer,DIET Dharwad	30,31, 32, 48, 49, 6,7,14, 5,	9
4	K.S. Bangari, Sr. Lecturer, DIET, Dharwad	58,59,60, 23, 25, 26, 27, 24, 50,51, 15, 28,29	13
5	J.N.Nandan, Sr. DDPI office Dharwad	16,17,18,19, 20, 21, 22	7
6	P.K. Chikkamath, Sr. Lecturer, DIET, Dharwad	68,69, 67, 70,74, 71,72,73, 65, 66,75.	11
7	A.N.Kambogi Sr. Lecturer, DIET, Dharwad	61, 62, 63, 56, 57, 64, 54, 55, 52, 53, 77, 76, 78, 79.	14
8	Yogesh Asst. Hortil. Office Kalaghatagi	80,81,82,83,84,85,86, 87, 88	9
9	R.Y. Kattimani Secretary APMC Kalgahatagi	89,90,91,95,96,97,98, 100,99,92,93,94.	12
10	P.R. Kyute, Asst. Director of Agri. Kalaghatagi	130, 131, 105, 106, 128, 129, 127, 101, 102, 107, 103, 104	12
11	J.G.Hegade, Lecturer, Govt. PU Colleg. Sangameshvar. 8971525389	123, 124, 125, 126, 110, 111, 108, 109, 112, 113, 121, 122	12
12	M.R. Totaganti, Gazetted Manager BEO office, Kalaghatagi, 9901614195	114, 115, 116, 117, 118, 119, 120, 157, 158,156, 155, 159, 160	13
13	Dr. Vishal Adahallikar, Asst. Director, of AH and VS, Kalaghatagi	139,140,141,142,143, 144, 145, 146, 147, 148,149, 150,151, 152, 153, 154.	17

Sl. No.	Name & designation of Sectoral officer (Sriyuths)	Polling stations assigned	Total polling stations covered
14	R.S. Dastikoppa, Lecturer, Govt. PU College Dastikoppa, 9900119288	170, 171, 168, 191, 192, 169, 167, 163, 164, 165, 166	11
15	M.T. Marchradder A.O. Jalanayan Dev. Detp. Kalaghatagi	199, 195, 198, 194, 197, 196, 161, 162,	8
16	M.B.Malagi BEO, Kalghatagi, 9480695787	193, 200, 201,202, 203, 218, 219, 220, 217	9
17	D.S. Kulkarni, Cordinator BRC, Kalaghatagi, 9480248450	173,174, 172, 190, 204, 207, 205, 206, 189	9
18	Channaveeragoud, Lecturer, Govt ITI College , Dastikoppa	175, 188,208, 209, 214, 211, 212, 213, 215, 216	10
19	S.M. Makannavar, PEO, BEO office, Kalaghatagi 9980682355	138, 137, 133, 134, 135, 136, 132,	7
20	D.S.Gouda, Lecturer, Govt ITI College , Dastikoppa	176, 177, 178, 179, 180, 182, 181, 187, 185, 186, 184, 183, 210	13

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಪ್ರಕಾಶ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಕಾನೂನು ಮತ್ತು ಸುವ್ಯವಸ್ಥೆ)

P.R. 347

SC - 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013 ಬೆಂಗಳೂರು, ದಿನಾಂಕ:10/04/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು & ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚಿತ್ರದುರ್ಗ ಜಿಲ್ಲೆ ವಿಧಾನಸಭಾ ಮತ ಕ್ಷೇತ್ರಗಳಿಗೆ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistrate) ಎಂದು ದಿನಾಂಕ: 05.04.2013ರಿಂದ ದಿನಾಂಕ: 11.05.2013ರವರೆಗೆ ನೇಮಿಸಲಾಗಿದೆ.

Sl. No.	Name of the Officer	Designation	Jurisdiction
1	Nagaraja Nayak	Taluk Social Welfare officer, Molaklamuru	Molakalmuru taluk
2	K.T.Basanna	Agriculture officer, water shed dept., Molaklamuru	Molakalmuru taluk
3	Mohamed Obedulla	Asst. Director, Agcriculture, Molaklamuru	Molakalmuru taluk
4	Nayimur Reman	BRC officer, Molaklamuru	Molakalmuru taluk
5	Shivalingamurthy	Gazetted Manager, BEO office, Molaklamuru	Molakalmuru taluk
6	G.R.Lakshmi prasanna	Agriculture officer, agriculture office, Molaklamuru	Molakalmuru taluk
7	Malleshappa.K	Range Forest officer, Territorial forestry, Molaklamuru	Molakalmuru & Challakere taluk
8	Basha Sabi. N	Range forest officer social forestry, Molaklamuru	Molakalmuru & Challakere taluk
9	Sanaulla	Asst.Director, NREGA project, Molaklamuru	Molakalmuru & Challakere taluk
10	Raghavendra	Asst. Horticulttue officer, Molaklamuru	Molakalmuru & Challakere taluk
11	Ravi .S	Asst. Horticulture officer, Challakere	Challakere taluk

Sl. No.	Name of the Officer	Designation	Jurisdiction
12	Shekarappa.B	Agriculture officer, Water Shed dept., Challakere	Challakere taluk
13	Ravi.G	Agriculture officer, (Tech.), agriculture office, Challakere	Challakere taluk
14	C.S.Venkateshappa	BRC officer, Challakere	Challakere taluk
15	Tulasidas	Asst. Director Fisheries dept., Challakere	Challakere taluk
16	Suresh Janjare	Asst. Exec. engineer, Upper Bhadra project, Challakere	Challakere taluk
17	Srinivas S.A	Asst. Exec. engineer, Upper Bhadra project, Challakere	Challakere taluk
18	Mohamed Rafi	Veternery officer, veternery dept., Challakere	Challakere taluk
19	Kapinipathi Shasthri	Asst. Director Siriculture dept., Chitradurga	Challakere taluk
20	Jahid ahmed Karam	Asst. Director Siriculture dept., Challakere.	Challakere taluk
21	Nagendranayaka M.P	RFO, Challakere	Challakere taluk
22	K.M.Niranjan	Asst. Executive engineer, Upper Bhadra project, Challakere	Challakere taluk
23	S.Suresh	RFO, Challakere	Challakere taluk
24	S.Thippeswamy	RFO, Challakere	Challakere taluk
25	Suresh K.S	Asst.Director, Akshara Dasoha, Challakere	Challakere taluk
26	Veerabhadranayaka	Small savings officer, Challakere	Challakere taluk
27	M.N.Harish	Asst. Director , Small savings dept., Chitradurga.	Chitradurga taluk
28	Paramesh	Asst.Registrar of Co operative Society, Chitradurga.	Chitradurga taluk
29	Thimmaraju	Adult education officer, Chitradurga.	Chitradurga taluk
30	Shivareddy	Asst.Executive engineer Agri. Products marketing committee Chitradurga.	Chitradurga taluk
31	Choudary	Taluk social welfare officer, Hiriyr.	Hiriyr Taluk
32	Aslam	Agriculture officer water shed dept., Hiriyr.	Hiriyr Taluk
33	Srinivasareddy	Agriculture officer, agriculture dept., Hiriyr.	Hiriyr Taluk
34	K.Lokesh	Asst.Director Horticulture Dept., Hiriyr.	Hiriyr Taluk
35	Dr. Sunil R	Asst. Director Fisheries dept., Hiriyr.	Hiriyr Taluk
36	S.R.Yelimani	Asst. Executive engineer, KUWSSB, Hiriyr.	Hiriyr Taluk
37	L.Channegowda	Asst.Conseravator of forest, (Mobile squad), Hiriyr.	Hiriyr Taluk
38	Mallikarjunaiah	Range forester, Territorial forestry, Hiriyr.	Hiriyr Taluk
39	S. Srinivas	Range forester, Social forestry, Hiriyr.	Hiriyr Taluk
40	M.C.Rudramuni	Child Development &programme officer, Hiriyr.	Hiriyr Taluk
41	Sri Harsha S.B	Tech. Assistant, Siriculture office, Hiriyr.	Hiriyr Taluk

Sl. No.	Name of the Officer	Designation	Jurisdiction
42	Surendra G.E	Asst.Executive engineer, Panchyath raj engineering dept.	Hiriyur Taluk
43	T.Thippeswamy	Taluk social welfare officer, Hosadurga.	Hosadurga taluk
44	Shivarudrappa	Agriculture officer watershed dept., Hosadurga.	Hosadurga taluk
45	Basavarajappa	Asst.Director Akshara Dasoha, Hosadurga.	Hosadurga taluk
46	Mallikarjunappa	Taluk planning officer, Taluk panchayath, Hosadurga.	Hosadurga taluk
47	D.R.Seethram	Range forest officer, Hosadurga.	Hosadurga taluk
48	Rajanna	BCM Extension officer, Hosadurga.	Hosadurga taluk
49	Shanmukhappa	Secretary, Agricultural products ,marketing officer, Hosadurga.	Hosadurga taluk
50	Srinivasanayaka	Range forest officer, (social forestry) Hosadurga.	Hosadurga taluk
51	S.K.Ravi	Agriculture Officer, Raitha samparka Kendra, Holalkere.	Holalkere taluk
52	Mallanagowda	Agriculture Office water shed dept., Holalkere.	Holalkere taluk
53	Sridhar Y	Asst.Director Agriculture dept, Holalkere.	Holalkere taluk
54	S.Bheemlanai	Asst. Director AksharaDasoha, Holalkere.	Holalkere taluk
55	Y.Neelakanta	Asst. Engineer, PWD, Holalkere.	Holalkere taluk
56	B.Thippaiah	Child Development & programme officer, Holalkere.	Holalkere taluk
57	Anjan kumar E	Executive officer, Taluk panchayth, Molakalmuru.	Molakalmuru & Challakere Taluk
58	G.T.Kumar	Deputy Director, Handlooms & dept.	Molakalmuru & Challakere Taluk
59	Veerabhadrapa	Asst. Executive engineer, PWD, Molakalmuru.	Molakalmuru & Challakere Taluk
60	D.D.Koneri	Deputy Director of Sericulature, Chitradurga.	Challakere & Molakalmuru Taluk
61	Venkatesh	District Social welfare officer, Chitradurga	Challakere & Molakalmuru Taluk
62	Ramachandrappa	Asst. Executive engineer, PWD, Challakere.	Challakere & Molakalmuru Taluk
63	Manjappa	Assistant Director, Urban & Rural dept., Chitradurga.	Chitradurga Taluk
64	D.T.Shivanandappa	Senior asst. Horticulture director, watershed dept., Chitradurga.	Chitradurga Taluk
65	Prakash	Asst.Director, Taluk panchayth, Chitradurga.	Chitradurga Taluk
66	Rajkumar Reddy	Asst.Executive Engineer, PWD, Chitradurga.	Chitradurga Taluk
67	Mallanna	Principal, District Institute of Education Training, Chitradurga.	Hiriyur Taluk
68	Yogananda	Asst. Executiv engineer, Vanivilasa dam, Hiriyur	Hiriyur Taluk
69	Siddalingappa	Asst.Executive Engineer, PWD, Hiriyur	Hiriyur Taluk

Sl. No.	Name of the Officer	Designation	Jurisdiction
70	K.Swamy	District Registrar, Chitradurga	Hosadurga Taluk
71	Subramanya	District BCM officer, Chitradurga.	Hosadurga Taluk
72	Basavarajappa	Asst.Executive Engineer, PWD, Hosadurga.	Hosadurga Taluk
73	Ramanjaneya	Technical asst., Deputy Director for Land Records.	Holalkere & Chitradurga Taluk
74	S.K.B.Prasad	DDPI, Chitradurga.	Holalkere & Chitradurga Taluk
75	Ravishankar	Asst.Executive Engineer, PWD, Holalkere.	Holalkere & Chitradurga Taluk

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಪ್ರಕಾಶ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಕಾನೂನು ಮತ್ತು ಸುವ್ಯವಸ್ಥೆ)

P.R. 348

SC - 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013 ಬೆಂಗಳೂರು, ದಿನಾಂಕ:08/04/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ದಿನಾಂಕ:01.04.2013ರಿಂದ 11.05.2013ರವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಅಧಿಸೂಚನೆಗೆ ಲಗತ್ತಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕು ವಿಧಾನಸಭಾ ಮತ ಕ್ಷೇತ್ರಕ್ಕೆ ಅಧಿಕಾರಿಯನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಯ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistrates) ಎಂದು ನೇಮಿಸಲಾಗಿದೆ.

ಕ್ರ.ಸಂ.	ಅಧಿಕಾರ ವ್ಯಾಪ್ತಿಯ ಪ್ರದೇಶ	ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ನೇಮಕಗೊಂಡ ಅಧಿಕಾರಿಯ ಪದನಾಮ	ಕೇಂದ್ರ ಕಾರ್ಯಸ್ಥಾನ
1	2	3	4
1	ಮಂಗಳೂರು ತಾಲ್ಲೂಕು	ಶ್ರೀಮತಿ ತೆರೇಜಾ ಫಿಲೋಮಿನಾ ಡಿ.ಸಿಲ್ವ ತಹಶೀಲ್ದಾರ್, ಗ್ರೇಡ್-2	ತಾಲ್ಲೂಕು ಕಛೇರಿ, ಮಂಗಳೂರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಪ್ರಕಾಶ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಕಾನೂನು ಮತ್ತು ಸುವ್ಯವಸ್ಥೆ)

P.R. 349

SC - 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013 ಬೆಂಗಳೂರು, ದಿನಾಂಕ:28/03/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಅಧಿಸೂಚನೆಗೆ ಲಗತ್ತಿಸಿರುವ ಅನುಬಂಧದನ್ವಯ ಕೊಪ್ಪಳ ಜಿಲ್ಲೆಯ ವಿಧಾನಸಭಾ ಮತ ಕ್ಷೇತ್ರಗಳಿಗೆ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistrates) ಎಂದು ನೇಮಿಸಲಾಗಿದೆ.

ಅನುಬಂಧ

ಕ್ರ.ಸಂ	ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಫ್ಲೈಯಿಂಗ್ ಸ್ಕ್ವಾಡ್‌ನ ಮುಖ್ಯಸ್ಥರ ತಂಡದ ಸಮಿತಿ	ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರ ಮೊಬೈಲ್ ಸಂ	ಫ್ಲೈಯಿಂಗ್ ಸ್ಕ್ವಾಡ್‌ರವರು ಕೆಲಸ ನಿರ್ವಹಿಸಬೇಕಾಗಿರುವ ಕ್ಷೇತ್ರದ ವ್ಯಾಪ್ತಿ
1	2	3	4	5
1	60-ಕುಷ್ಟಗಿ	ಮಾರುತಿ ಗೋಖಲೆ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ಕುಷ್ಟಗಿ	9449267411	(1 ರಿಂದ 8ರ ವರೆಗಿನ ಸೆಕ್ಷರ್)
2	60-ಕುಷ್ಟಗಿ	ಟಿ.ದಾದನೂರು ಉಪ ನಿರ್ದೇಶಕರು, ರೇಶ್ಮೆ ಇಲಾಖೆ,	9611587711	(9 ರಿಂದ 16ರ ವರೆಗಿನ ಸೆಕ್ಷರ್)
3	60-ಕುಷ್ಟಗಿ	ರಾವಲ್ ಆರ್.ಎಸ್ ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೊಪ್ಪಳ	9448763756	(17 ರಿಂದ 24ರ ವರೆಗಿನ ಸೆಕ್ಷರ್)
4	61-ಕನಕಗಿರಿ (ಎಸ್.ಸಿ)	ಮುಕ್ಕಣ ಕರಿಗಾರ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ, ಕೊಪ್ಪಳ	9480871001	(1 ರಿಂದ 7ರ ವರೆಗಿನ ಸೆಕ್ಷರ್)
5	61-ಕನಕಗಿರಿ (ಎಸ್.ಸಿ)	ಗಂಗಾಧರ ಸಹಾಯಕ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ಕೊಪಳ	9480871005	(8ರಿಂದ 14ರ ವರೆಗಿನ ಸೆಕ್ಷರ್)
6	61-ಕನಕಗಿರಿ (ಎಸ್.ಸಿ)	ನಾರಾಯಣರಾವ್ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆಹಾರ ಸರಬರಾಜು ನಿಗಮ ಕೊಪ್ಪಳ	9448496028	(15ರಿಂದ 22ರ ವರೆಗಿನ ಸೆಕ್ಷರ್)
7	62-ಗಂಗಾವತಿ	ಗುರುಲಿಂಗಯ್ಯ ಡಿವೈಪಿಸಿ ಸರ್ವಶಿಕ್ಷಣ ಅಭಿಯಾನ ಕೊಪ್ಪಳ	9448999402	(1 ರಿಂದ 6 ರ ವರೆಗಿನ ಸೆಕ್ಷರ್)
8	62-ಗಂಗಾವತಿ	ಕೆ.ಮುನಿಯಪ್ಪ ಉಪ ನಿಭಂದಕರು ಸಹಕಾರ ಸಂಘಗಳ ಇಲಾಖೆ, ಕೊಪಳ	9448262062	(7 ರಿಂದ 12 ರ ವರೆಗಿನ ಸೆಕ್ಷರ್)
9	62-ಗಂಗಾವತಿ	ಹೆಚ್.ವಿ ಸುರೇಶ ಉಪ ನಿರ್ದೇಶಕರು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಕೊಪ್ಪಳ	9480828249	(13 ರಿಂದ 18 ರ ವರೆಗಿನ ಸೆಕ್ಷರ್)
10	63-ಯಲಬುರ್ಗಾ	ಡಿ.ಹೆಚ್ ಕುಲಕರ್ಣಿ ಜಿಲ್ಲಾ ವ್ಯವಸ್ಥಾಪಕರು, ಪ.ಜಾ/ಪ.ಪಂ ಅಭಿವೃದ್ಧಿ ನಿಗಮ ಕೊಪ್ಪಳ	9448336502	(1 ರಿಂದ 7 ರ ವರೆಗಿನ ಸೆಕ್ಷರ್)
11	63-ಯಲಬುರ್ಗಾ	ಹೆಚ್.ವಿ ಕುಸಗಲ್ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಬೀಜ ನಿಗಮ ಕೊಪ್ಪಳ	9448358053	(8 ರಿಂದ 14 ರ ವರೆಗಿನ ಸೆಕ್ಷರ್)
12	63-ಯಲಬುರ್ಗಾ	ಶಿವರಾಜ ಕುಲಕರ್ಣಿ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ	9448349288	(15 ರಿಂದ 21 ರ ವರೆಗಿನ ಸೆಕ್ಷರ್)
13	64-ಕೊಪ್ಪಳ	ಡಾ ಮಲ್ಲಿಕಾರ್ಜುನ ಜಿಲ್ಲಾ ಜಲನಯನ ಅಭಿವೃದ್ಧಿ ಅಧಿಕಾರಿಗಳು, ಕೊಪ್ಪಳ	9480564311	(01 ರಿಂದ 08 ರ ವರೆಗಿನ ಸೆಕ್ಷರ್)
14	64-ಕೊಪ್ಪಳ	ಶಾಂತವೀರಪ್ಪ ಉಪ ನಿರ್ದೇಶಕರು, (ಖಾಗ್ರಾ) ಜಿಲ್ಲಾ ಪಂಚಾಯತ ಕೊಪ್ಪಳ	9448534604	(09 ರಿಂದ 16 ರ ವರೆಗಿನ ಸೆಕ್ಷರ್)
15	64-ಕೊಪ್ಪಳ	ಪಿ.ಆನಂದ ಪ್ರಾದೇಶಿಕ ಅಧಿಕಾರಿಗಳು ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಕೊಪ್ಪಳ	9449008137	(17 ರಿಂದ 25 ರ ವರೆಗಿನ ಸೆಕ್ಷರ್)
16		ದೊಡ್ಡಬಸಪ್ಪ ನೀರಲಕೇರಿ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಜಿಲ್ಲಾ ಪಂಚಾಯತ ಕೊಪ್ಪಳ	9480835695	ಕಾಯ್ದಿರಿಸಿದ ಫ್ಲೈಯಿಂಗ್ ಸ್ಕ್ವಾಡ್ [Flying Squad]

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಪ್ರಕಾಶ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಕಾನೂನು ಮತ್ತು ಸುವ್ಯವಸ್ಥೆ)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013 ಬೆಂಗಳೂರು, ದಿನಾಂಕ:19/04/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಳ್ಳಾರಿ ಜಿಲ್ಲೆಯ ವಿಧಾನಸಭಾ ಮತ ಕ್ಷೇತ್ರಗಳಿಗೆ ಈ ಕೆಳಕಂಡ ಅಧಿಕಾರಿಯನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ(Special Executive Magistrate)ಎಂದು ನೇಮಿಸಲಾಗಿದೆ.

Sl.No.	No. & Name of Assembly Constituency	Officer Name and Designation Sriyuts
01.	93 Bellary (ST) Special Squad	Y.B.Shantaraju KAS probationer Bellary

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಪ್ರಕಾಶ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಕಾನೂನು ಮತ್ತು ಸುವ್ಯವಸ್ಥೆ)

P.R. 353

SC - 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013 ಬೆಂಗಳೂರು, ದಿನಾಂಕ:22/04/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ:26.03.2013ರಂದು ಹೊರಡಿಸಿದ ಅಧಿಸೂಚನೆಯನ್ನು ಭಾಗಶಃ ಮಾರ್ಪಡಿಸಿ ಬಳ್ಳಾರಿ ಜಿಲ್ಲೆ ವಿಧಾನಸಭಾ ಮತ ಕ್ಷೇತ್ರಗಳಿಗೆ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ(Special Executive Magistrates)ಎಂದು ನೇಮಿಸಲಾಗಿದೆ.

Sl.No.	No. & Name of Assembly Constituency	Officer Name and Designation Sriyuts
04.	91 Kampli (ST)	K.M.Mahabaleshwarappa Asst.Director of Agriculture, Head Quarters Bellary
06.	93 Bellary (ST)	N.Raju, Deputy Project Director, KUDFC, Bellary
3a	90 Vijayanagara Special Squad	Sri Bala Swamy Deshappa, Executive Officer, Taluk Panchayat, Hospet
8a	95 Sandur (ST) Special Squad	Sri Basavaraj, Assistant Executive Engineer, Panchayat Raj Engineering Sub Dn, Sandur

ಮುಂದುವರೆದು, ಪರಿವೀಕ್ಷಣೆಯಲ್ಲಿರುವ ಶ್ರೀ ಅನಿರುದ್ಧ ಶ್ರವಣ, ಭಾರತೀಯ ಆಡಳಿತ ಸೇವೆ ಅಧಿಕಾರಿ ಅವರನ್ನು ಸಮಗ್ರ ಬಳ್ಳಾರಿ ತಾಲ್ಲೂಕಿನ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯೆಂದು ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಪ್ರಕಾಶ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಕಾನೂನು ಮತ್ತು ಸುವ್ಯವಸ್ಥೆ)

P.R. 354

SC - 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013 ಬೆಂಗಳೂರು, ದಿನಾಂಕ : 17/04/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕು ವಿಧಾನಸಭಾ ಮತ ಕ್ಷೇತ್ರಗಳಿಗೆ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistrate) ಎಂದು ನೇಮಿಸಲಾಗಿದೆ.

LIST OF OFFICERS APPOINTED AS SECTOR MAGISTRATES

Sl. No	Name of Officer/ Designation/ Mobile No.	Name & No. Of Legislative Assembly Constituency	Sl. No. of Polling Stations in which the officer to function as Magistrate	Total No. Of Polling Stations
1	2	3	4	5
1	Sri Shivaprakash, District Deputy Co- ordinator, Sarvashiksha Abhiyana, D.K.Z.P. Mangalore, Mobile: 9448999393	200 Belthangady	1, 2, 3, 4, 5, 6,42, 44, 55, 56, 57, 58, 7, 8, 9, 10, 37, 38, 41, 39, 40, 43, 11,12, 59, 60, 61, 62, 63, 103,104, 53, 54, 121, 122, 126, 127, 128,129, 130,131, 45, 46, 47, 48, 49, 50, 51, 52, 123, 124,125, 205, 206, 207, 213, 214, 215, 216, 217, 218, 16, 18, 19, 20, 25, 26, 27, 15	69
2	Sri Krishnappa, Asst. Commissioner, A C Endowment, Mangalore Mobile: 9448614186	200 Belthangady	110, 111, 112, 113, 114, 115, 116, 117, 118, 119, 120, 105, 106, 107, 107A, 108, 109, 132, 133, 134, 135, 136, 137, 138, 138A, 139, 140, 141, 142, 168, 169, 190, 191, 170, 171, 172, 173, 174, 175, 177, 176, 178, 179, 183, 180, 181, 182, 184, 185, 186, 208, 209, 210, 211, 212, 145, 146, 147, 187, 188, 189, 192, 192A, 202, 203, 204, 64, 65, 66, 67, 68, 69, 98, 99, 100, 101, 101A, 102	78
3	Sri Sathyanarayana, Executive Engineer, Panchayath Raj Engineering Division Mangalore Mobile: 9480862012	200 Belthangady	13, 14, 17, 28, 29, 30, 31, 32, 33, 34, 35, 36, 160, 160A, 161, 162, 163, 193, 194, 195, 196, 196A, 219, 220, 221, 222, 91, 92, 143, 144, 164, 165, 166, 167, 84, 85, 86, 87, 88, 89, 89A, 90, 93, 94, 95, 96, 97, 21, 22, 23, 24, 70, 71, 72, 73, 76, 77, 78, 78A, 74, 75, 79, 80, 81, 82, 83, 155, 156, 157, 148, 149, 150, 151, 152, 153, 154, 158, 159, 197, 198, 199, 200, 201, 223, 224	85
4	Sri Narasimha Murthy D.D. , Sericulture Mangalore	201 Moodabidri	1, 2, 3, 4, 5, 6, 7, 8, 9, 10, 11, 12, 13, 14, 81, 82, 85, 86, 87, 88, 83, 84, 116, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 131, 132, 108, 110, 113, 114, 115, 123, 126, 125, 124, 15, 16, 17, 18, 19, 20, 21, 22, 23, 24, 76, 77, 78, 79, 80, 177, 178, 179	71
5	Sri Subhschandra, Youth Service Officers, Mangalore 9632377014	201 Moodabidri	25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 52A, 53, 54, 55, 56, 57, 58, 58A, 59, 60, 62, 63, 64, 65, 66, 67, 68, 69, 70, 71, 72, 73, 74, 75, 180, 181, 182, 183, 184, 191, 192, 193, 61, 185, 186, 187, 188, 189, 190	67
6.	Sri N.T. Rajgopal, E.E., Dist. Minior Irrigation Division, Kilecourt, Mangalore. 8762784153	201 Moodabidri	109, 111, 112, 127, 128, 129, 130, 133, 134, 145, 146, 147, 148, 149, 150, 151, 152, 166, 167, 117, 118,119,120,121,142, 143, 144, 156, 157, 158, 159, 160, 161, 162, 163, 164, 165, 168, 169, 170, 171, 172, 173, 174, 175, 176, 135, 136, 136A, 137, 138, 139, 122, 141, 140, 153, 153A, 154, 155	59

Sl. No	Name of Officer/ Designation/ Mobile No.	Name & No. Of Legislative Assembly Constituency	Sl. No. of Polling Stations in which the officer to function as Magistrate	Total No. Of Polling Stations
1	2	3	4	5
7	Sri Sundar Poojary, Dist-Co. ordintor, W. & C.Development office. Mangalore 9448174404	202- Mangalore City North	1, 2, 3, 4, 5, 6, 7, 8, 9, 10, 11, 12, 13, 13A, 14, 15, 16, 17, 18, 19, 20, 21, 22, 23, 24, 25, 26, 27, 28, 29, 41, 42, 43, 44, 44A, 45, 46, 47, 48, 49, 50, 30, 31, 32, 33, 34, 35, 36, 37, 38, 39, 40, 51, 52, 53, 54, 55, 56, 57, 58, 58A, 59, 60, 89, 90, 91, 92, 83, 84, 85, 85A, 86, 87, 87A, 88, 88A	76
8	Sri Lokesh C, B.E.O. Mangalore North. 9480695158.	202- Mangalore City North	61, 62, 63, 64, 65, 93, 94, 95, 96, 97, 98, 99, 66, 67, 72, 73, 73A, 74, 74A, 81, 82, 108, 109, 110, 111, 112, 113, 114, 115, 116, 117, 118, 119, 68, 69, 70, 71, 75, 76, 77, 77A, 78, 78A, 79, 80, 100, 101, 102, 103, 104, 105, 106, 107, 120, 121, 121A, 122, 123, 124, 125, 126, 127, 128, 128A, 129, 129A, 168, 169, 170, 171	70
9	Sri Natraj C. E.E., N.H.Division, Mangalore. 9480444580	202- Mangalore City North	132, 132A, 133, 134, 135, 136, 137, 137A, 138, 138A, 146, 147, 139, 140, 141, 142, 143, 144, 145, 145A, 150, 151, 152, 152A, 153, 153A, 154, 155, 156, 157, 158, 158A, 159, 159A, 160, 166, 130, 130A, 131, 131A, 161, 162, 163, 164, 165, 167, 148, 149, 172, 173, 173A, 174, 175, 176, 176A, 177, 178, 179, 180, 180A, 181, 181A, 182, 183, 183A, 184, 187, 188, 185, 185A, 186, 186A, 189, 190, 191, 191A	76
10	Sri Gopal Naik, Executive Engineer, P.W.D. Department, Mangalore. 9448123018	203- Mangalore City South	1, 2, 3, 4, 63, 64, 65, 69, 70, 71, 5, 6, 7, 8, 9, 59, 60, 61, 62, 10, 11, 12, 13, 72, 73, 74, 75, 76, 14, 15, 16, 17, 18, 19, 20, 21, 22, 23, 56, 57, 58, 109, 110, 111, 112, 113, 114, 115, 116, 66, 67, 68, 77, 78, 87, 88, 89, 90, 79, 80, 81, 81A, 82, 83, 84, 85, 85A, 86	68
11	Sri Jayaprakash, Executive Engineer, Mangalore City Corporation, Mangalore. 9844364099	203- Mangalore City South	91, 92, 93, 94, 95, 96, 97, 102, 103, 104, 105, 106, 98, 99, 100, 101, 122, 123, 124, 125, 126, 127, 117, 118, 119, 128, 129, 130, 194, 195, 196, 197, 107, 108, 120, 121, 186, 187, 188, 189, 131, 132, 133, 134, 135, 136, 137, 178, 179, 180, 181, 138, 138A, 139, 140, 141, 142, 143, 144, 175, 176, 177, 182, 183, 184, 185, 190, 191, 192, 193	70
12	Sri Rajshekhar, Executive Engineer, Mangalore City Corporation, Mangalore 9449839443	203- Mangalore City South	24, 25, 26, 27, 50, 51, 52, 53, 54, 55, 55A, 28, 29, 30, 31, 46, 47, 48, 49, 32, 33, 34, 35, 36, 37, 38, 39, 40, 40A, 41, 42, 43, 43A, 44, 45, 159, 160, 161, 162, 163, 113, 145, 145A, 146, 147, 148, 149, 150, 151, 152, 153, 154, 154A, 155, 156, 157, 157A, 158, 164, 165, 166, 167, 168, 169, 169A, 170, 171, 172, 173, 174, 198	71
13	Sri Suresh Kumar Deputy Director Fisheries Office, Mangalore 9880014799	204- Mangalore	1, 2, 3, 4, 5, 6, 7, 8, 9, 14, 15, 16, 17, 18, 19, 20, 21, 22, 23, 24, 25, 25A, 30, 10, 11, 12, 13, 26, 26A, 27, 28, 29, 31, 32, 33, 34, 34A, 35, 36, 37, 37A, 38, 38A, 39, 47, 48, 101, 102, 102A, 103, 103A, 104, 105, 106, 107, 49, 50, 51, 52, 53, 54, 55, 56, 57, 58, 88, 89, 90, 91	69
14	Sri Thimmayya, D.D.P.U Mangalore 9449422487	204- Mangalore	97, 98, 99, 100, 108, 109, 110, 111, 112, 133, 133A, 134, 113, 114, 115, 116, 119, 120, 121, 122, 123, 124, 117, 118, 135, 136, 137, 138, 139, 146, 147, 148, 149, 140, 141, 141A, 142, 143, 144, 144A, 145, 150, 151, 152, 125, 126, 127, 128, 129, 130, 131, 131A, 132, 40, 41, 42, 43, 44, 44A, 45, 46, 153, 154, 155, 156	65

Sl. No	Name of Officer/ Designation/ Mobile No.	Name & No. Of Legislative Assembly Constituency	Sl. No. of Polling Stations in which the officer to function as Magistrate	Total No. Of Polling Stations
1	2	3	4	5
15	Sri Rajendra, EE PMGSY Divn. 3rd floor, PWD Bldng, Mangalore. 9449599472	204- Mangalore	59, 60, 61, 62, 63, 64, 65, 66, 67, 67A, 68, 69, 70, 71, 72, 73, 74, 75, 76, 77, 78, 79, 79A, 80, 81, 82, 83, 84, 85, 86, 87, 92, 93, 94, 95, 96, 157, 158, 159, 160, 161, 162, 163, 174, 176, 177, 164, 164A, 165, 166, 167, 168, 169, 170, 171, 172, 173, 175	58
16	Sri Arun Furtado District Social Welfer Officer 9886727195	205-Bantwal	1, 2, 3, 4, 5, 6, 7, 8, 9,10,11,12, 13,14,15,16 , 20, 21, 22, 23,24, 25 ,19 , 26, 27,28, 29, 30,31, 32, 33, 46,47,53 ,60,56, 56A,58, 59, 64, 54, 65,95,96, 66, 67, 68, 69, 70, 71, 72, 73, 74, 75, 17, 18, 76, 77, 78,79,80,81, 82, 83, 84 , 85, 89, 86, 87, 88, 90, 91, 92, 93, 94, 97,98,99,100	79
17	Sri Umesh Chandra , EE Mescom Manglore 9448998769	205-Bantwal	34,35,36,37,38,39, 40, 41, 42, 43, 43A, 44,45, 61,62,63, 48, 49, 50, 51, 52, 55, 57, 117, 118, 101,102,103,104,105,106,107, 119, 132, 133, 134, 130,131, 137, 138, 139, 108,109,109A,110, 111, 112,113, 114,115,116, 116A, 120,121, 122, 123, 124, 125, 126, 127, 128, 129, 135, 135A, 136, 160, 161, 162, 163, 164, 165, 166,167, 168	74
18	Mrs. Vijaya Kumary Shenoy Principal District Taining Institute Manglore 9448105567	205-Bantwal	169,170,171,172,173,174,174A 175, 176, 177, 178, 179,180,140,141,142,143,144,145,146,147,148,149, 150, 151, 152, 153, 154,155, 156, 157, 158, 159, 190, 191, 192, 193, 194,195,181,182, 183, 184, 185,186,187,188,189, 196,197,198,199, 200, 201, 202, 203, 204, 205, 206, 207, 208, 209,210,211,212, 213, 214, 215, 216, 217, 218, 219, 220, 221, 222, 222A, 223, 224, 225, 226, 227, 227A	82
19	Sri Sadashiva Bhat, Divisional Forest Officer Karnataka Cashew Development Corporation 9448603127	206- Puttur	1 to10, 10A, 11, 12, 12A, 13 to 14, 15 to 27, 28, 28A, 29 to 30, 45 to 48, 49, 49A, 50 to 51,52, 52A, 31 to 44,53 to 55, 121 to 127, 56 to 64	76
20	Sri Narayana Poojary, Executive Engineer Mescom Puttur 9448289443	206- Puttur	65 to 75, 76 to 86, 87 to 99, 100 to 106, 136 to137, 138, 138A, 139 to 141, 107 to 120 128 to 132, 133, 133A, 134, 135, 172 to 177	78
21	Sri Chandrashekhara Nayak, Divisional Forest Officer Karnataka Forest Development Corporation Puttur 9449865851	206- Puttur	142 to144, 145, 145A, 146 to 149, 165 to 168, 150 to 161, 169 to 171, 178 to 182, 197 to 202, 162 to 164, 183 to 186, 187 to 196	56
22	Shri Shabir Ahmmed Mulla, Project Co- ordinator, ITDP, Mangalore 94486444732	207- Sullia	1,2,3,4,5,6,7,8,9,10,11,12,13,14,15,16,17,18,19,20, 21, 22, 23, 24, 25 26, 30, 31,32, 33, 34, 35, 36, 37, 38, 39, 40, 92, 93, 94, 95, 27, 28, 29, 29A, 41, 42, 43, 44, 84, 85, 86, 87, 88, 89, 90, 91, 45, 46, 47, 48, 49, 50, 51,52, 53, 54, 55, 56, 57	70

Sl. No	Name of Officer/ Designation/ Mobile No.	Name & No. Of Legislative Assembly Constituency	Sl. No. of Polling Stations in which the officer to function as Magistrate	Total No. Of Polling Stations
1	2	3	4	5
23	Purushothama Prabhu Divisional Manager, K.F.D.C. Aivernadu Division.,Sullia 9449865852, 9448240398	207- Sullia	58, 59, 60, 61, 62, 63, 64, 68, 69, 70, 77, 78, 100, 101, 102,103, 104, 105, 106, 107, 108, 109, 110, 111, 112, 113, 113A, 114, 115, 212, 213, 214, 215, 96, 97, 98, 99, 116, 117, 118, 119, 120,121,121A, 122, 123, 74, 76, 79, 80, 81, 82, 83, 124,125,126, 127,128, 65, 65A, 66, 67, 71, 72, 73, 75, 131, 132,133,134, 135	71
24	B.Ramanna, Division Manager , K.F.D.C. Sullia Rubber Division 9449865853	207- Sullia	129, 130, 136, 137,1 38, 139, 140, 141, 142, 143, 144,145, 146, 147, 148, 149, 150, 151,152, 196, 197, 198, 199, 211, 153, 154, 155,1 56,159, 160, 161, 166, 167, 168, 169, 188,189,190,191,192,193, 194, 195, 176, 177, 178, 179, 180,181,182, 183,184, 185,186,187, 200,201,202,203,204,205,206,207,208, 209, 210, 157, 158, 162, 163, 164, 165, 170, 171, 172, 173, 174, 175	78

List of Officers appointed as Static Surveillance

Sl. No.	Name and Designation of the Appointed Team	Team No.	Detail of the duty to perform the check post
1	2	3	4
200- Belthangady			
1.	Smt. A.N.Shailaja , Agriculture Officer, Seeds Production Centre, Belthangady Mo: 9449267685	1	Charmady, Ujire, Naravi/Aladangady
	Shri. P. Kumaraswamy , Commercial Tax Officer, Belthangady Mo: 9980511660		
	Shri. Vidyandanda Ajri , Agriculture Officer, Dyanida Belthangady Mo: 9008146569		
2	Shri. Balakrishna P. Coordinator, BRC Belthangady 9480695164	2	Charmady, Ujire, Naravi/Aladangady
	Shri. Mahanthesh Havaladar , Agriculture Officer, Belthangady, Mo: 9980508688	2	
	Shri. Humera Jabeen , Asst. Agriculture Officer, Belthangady Mo: 7259005014		
3	Shri. Thowsifh Ahammed , Asst. Engineering, PWD Belthangady, Mo: 9449206159	3	
	Shri. Chennaveerappa , Secretary, APMC, Belthangady Mo: 8277494845		
	Shri. M.S.Parameshwaran , Asst. Adminstrative, Agriculture Training Centre, Belthangady Mob: 9686358003		

Sl. No.	Name and Designation of the Appointed Team	Team No.	Detail of the duty to perform the check post
1	2	3	4
201-Moodabidri			
1	Shri. Sahisha Chowta, PDO, Kemmijar, Mo: 9480862337	1	Mijaru and Mulky
	Shri. Parameshwara, PDO, Manjanady Grama Panchayath, Mob: 9480862509		
	Shri. Vishwanatha, PDO, Someshwara Village Panchayath-9480862512		
2	Shri. Parameshchandra, Asst. Register, Co-operative Society, Mangalore Mob: 9449029840	2	
	Shri. A.S Jayappa, Asst. Register, Co-operative Society, Mangalore Mob: 9448921979		
	Shri. N S Sathish, Office of the Joint Commissioner, Commercial Tax (Administration) Mangalore Mo: 9036075109		Mijaru and Mulky
3	Shri. Maheshwarappa, Asst. Director, Co-operative Society, Mangalore-9449553516	3	
	Shri. N.R.Siddalingappa, C.T., Office of the Joint Commissioner, Commercial Tax (Enforcement) Mangalore-9980766417		
	Shri. Sukumar Hegde, Asst. Director, Horticulture Moodabidri. Mo: 9686918992		
202-Mangalore City North			
1	Shri. Shripathi Udupa, Asst. Engineer, University Konaje, Mangalore Mob:9964630634	1	Mukka / Vamanjur
	Shri. Shankarappa Mudnala, Subject Inspector, Office of the deputy director Education Mangalore Mob: 9901740802		
	Shri. Chandrashekara, Supdnt. Horticulture Department, Mangalore Mob: 9448600371		
2	Shri. Thippesh, CT, Office of the Joint Commissioner, Commercial Tax Enforcement) Mangalore, Mob: 9448018831	2	
	Shri. Shankarappa, CTO, Office of the Joint Commissioner, Commercial Tax (Enforcement) Mangalore 9845778930		
	Shri. Ranganath, CT, Office of the Joint Commissioner, Commercial Tax (Enforcement) Mangalore 9740637964		
3	Shri. Jayaprakash Nayak, CT, Office of the Joint Commissioner, Commercial Tax (Enforcement) Mangalore 9448152250	3	Mukka / Vamanjur
	Shri. Ramachandrappa, CTO, Office of the Joint Commissioner, Commercial Tax (Administrative) Mangalore 9448728029		
	Shri. S.N.Poojar, CT, Office of the Joint Commissioner, Commercial Tax (Administrative) Mangalore 9901277224		

Sl. No.	Name and Designation of the Appointed Team	Team No.	Detail of the duty to perform the check post
1	2	3	4
203-Mangalore City South			
1	Shri. James Kuthino , Asst. Director, E.O. Taluk Panchayath Mangalore-Mob: 9480835611 Shri. M.S.Jagadeeshayya , Admin Supdnt. MF Kulashekara Mangalore-Mo: 9448626711 Shri. H Surendra , Account Supdnt. MF Kulashekara Mangalore-Mob: 9342282509	1	
2	Shri. Ke Sudhakara Karanth , Account Supdnt. MF Kulashekara Mangalore 9449076790 Shri. R Srinivasayya , Account Supdnt. MF Kulashekara Mangalore-9448770206 Shri. Gopala Krishna Bhat , Account Supdnt. MF Kulashekara Mangalore-9449086327	2	
3	Shri Anil Kumar A , Sr. Geologist, Marine & Coastal Survey division , Geological Survey of India Mangaladevi Road Mangalore-Mo: 9844882885 Shri. Neelakantaramana J M , Geologist, Marine & Coastal Survey division , Geological Survey of India Mangaladevi Road Mangalore Mob: 9590902907 Shri. C V Gopalana , Geologist, Marine & Coastal Survey division , Geological Survey of India Mangaladevi Road Mangalore-Mob: 9480401082	3	
204-Mangalore			
1	Shri Cypriyan Miranda , Asst. Director, Rural Employment, Taluk Panchayath Mangalore Mob: 9483030925 Shri. Prashantha Shetty , PDO, Dargudde Mo: 9480862500 Shri. Rajendra Shetty , PDO, Paladka Village Panchayath Mob:9480862329	1	Talapady / Farangipete
2	Shri B.C.Fernandies , Assistant Commissioner commercial Tax (Audit), Joint Commissioner commercial Tax Office (Administrative), Mangalore -Mob: 9845490714 Shri. Ramakrishna BS , ACTO, Joint Commissioner commercial Tax (Vat Sect) Mob: 9481119671 Shri. Y .S. Ganathi , Regional Joint Director, Collegiate Education Mangalore-9448586583	2	Talapady / Farangipete
3	Shri. Padmakara Bheede , Assistant Commissioner commercial Tax (Audit), Joint Commissioner commercial Tax Office (Administrative), Mangalore -Mob-9448932282 Shri. Vivekananda , PDO, Boliyaru, Village Panchayath Mob: 9480862498 Shri. Venkatesh Moorthy , Asst. Director, Collegiate Education Mangalore-Mob: 9880614187	3	Talapady / Farangipete

Sl. No.	Name and Designation of the Appointed Team	Team No.	Detail of the duty to perform the check post	
1	2	3	4	
205-Bantwal				
1	Smt. Cyciliya, Sericulture Officer, Bantwal 9449943379	1	Saradka / Ukkuda / Salethur / Sajipa/ farangipete /Panemangalore	
	Shri. Nandan Shenoy, Asst. Agriculture Officer , Agriculture Bantwal 7259005017			
	Shri. Koragappa, Asst. Agriculture Officer, Agriculture Bantwal Mob: 7259005019			
2	Shri. Harish, Asst. Horticulture Officer, ADH Office Bantwal, 9036893214	2		
	Shri. Naveen A, PDO, Badagabellur, Mob: 9480862277			
	Shwetha PDO, Mani, Mob: 9480862250			
3	Shri. Sesappa, Asst. Horticulture Officer, Bantwal Mob: 9611678147	3	Saradka / Ukkuda / Salethur / Sajipa/ farangipete/ Panemangalore	
	Shri. Jaganath Rai, Asst. Horticulture Officer, Bantwal Mob: 9591346621			
	Shri. Yashanth Raj, A.E.E., KUIDFC, Mangalore Mob: 9448063980			
206-Puttur				
1	Shri. B K Madhava, Asst. Youth and sports officer, Puttur Mob:9449471718	1		Eshawaramangala/ Arlapadavu / Gundya/Nelyadi/Kabaka Jention
	Shri. Tulasidas, J.E., TMC Puttur, Mob: 9449209204			
	Shri. Govardhan, J.E., Panchayath raj Engineering Sub Section Puttur, Mob: 9480862414			
2	Shri. Mahammad Shafi, Commercial Tax Officer (Service-2) Puttur Mob: 9845288236	2		
	Shri. S S Vijay, Commercial Tax Officer (Service-2) Puttur Mob: 9845706836			
	Shri. G S Hegde, Asst. Secretary, APMC Puttur Mob: 9980719761			
3	Shri. Nandeesh B V, KAS, Probationer Education Officer Puttur mob: 9480695168	3	Eshawaramangala/ Arlapadavu / Gundya/Nelyadi/Kabaka Jention	
	Shri. Harikiran, Group Resource Person, Resource centre Puttur Mob: 9449838325			
	Shri. Stephan Naveen vegus, Education coordinator, Office of the BEO Office Puttur Mob: 9480064178			
207-Sullia				
1	Shri. Mohan N, Asst. Agriculture Officer, Agriculture Office Sullia, Mob: 9480145397	1		Jalsur/Paicharu Narkodu/Ajjavara / Gundya
	Shri. Sangappa S Hukkeri, J E, Taluk Panchayath Sullia Mob: 9480862424			
	Shri. Janardhana Achari K, J E, Panchayathraj Engineering Division Sullia Mob: 9480862422			

Sl. No.	Name and Designation of the Appointed Team	Team No.	Detail of the duty to perform the check post
1	2	3	4
2	Shri. Somanath Bhandary , JE, PWD Sub-Div., Subhramanya, -Mob: 9164476661	2	
	Shri. Sunil M. , Asst. Engineer, PWD Sub-Div., Subhramanya -Mob: 9986121111		
	Shri. Pramod , JE, PWD, Sub-Div., Subhramanya Mob: 9886798162		
3	Shri. Kushalappa Gowda , Asst. Agriculture Officer, Sullia-Mob: 9481265193	3	Jalsur/Paicharu Narkodu/Ajjavara / Gundya
	Shri. Shaijan Peter , J.E., PWD Sub-Division, Sullia, Mob: 9980001110		
	Shri Prakash Moodithaya , Block resource Person, Office of the Block resource Sullia-9449831600		

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪ್ರಕಾಶ ವೈ.ಕೆ.,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ)

P.R. 355

SC - 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013, ಬೆಂಗಳೂರು, ದಿನಾಂಕ:24/04/2013

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಮತ ಕ್ಷೇತ್ರಗಳಿಗೆ ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಅಧಿಕಾರಿಗಳನ್ನು ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistrates) ಎಂದು ನೇಮಿಸಲಾಗಿದೆ.

ಸೆಕ್ಷರ್ ಅಧಿಕಾರಿಗಳ ಪಟ್ಟಿ

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
19- ಮುಧೋಳ (SC) ವಿಧಾನಸಭಾ ಕ್ಷೇತ್ರ				
1	ಶ್ರೀ ಎಚ್ ಎ ಅಂಬಿ ಕಾಡಾ ಅಗ್ರಿ ಇಲಾಖೆ, ಮುಧೋಳ Mobile-9449168948	ಮುಧೋಳ	57,58,58ಎ,59,60, 61,62,63,64,65,66,67,68, 69,69ಎ	ಮುಧೋಳ
2	ಶ್ರೀ ಗೌಡಪ್ಪ ಸಣ್ಣಮನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೃ. ಮ.ಯೋ ಕಛೇರಿ ಮುಧೋಳ (ಯು ಕೆ ಪಿ) Mobile-9481570092	ಮುಧೋಳ	70,71,72,73,74,75,76,77, 78,79,80,81,82,83,83ಎ,90	ಮುಧೋಳ
3	ಶ್ರೀ ಎಲ್ ಡಿ ಮಮದಾಪೂರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಮುಧೋಳ M No: 9886983369	ಮುಧೋಳ	84,85,86,87,88,89,91,92, 93, 94	ಮುಧೋಳ

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
4	ಶ್ರೀ ಹೆಚ್ ಜಿ ಮಿರ್ಜಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಮುಧೋಳ Mobile-9480695011	ಆಲಗುಂಡಿ ಬಿಕೆ	140,141	ಮುಧೋಳ
		ಬುದ್ದಿ ಬಿಕೆ	142	
		ಮಾಚಕನೂರ	154,155	
		ಬುದ್ದಿ ಕೆಡಿ	153	
		ಅಂತಾಪೂರ	139	
		ಬಿದರಿ	143	
5	ಶ್ರೀ ಗೊಳಪ್ಪಗೋಳ ಪಿ ಎಚ್ ಪಿ ಎಸ್ ಪಶು ವೈದ್ಯಾಧಿಕಾರಿಗಳು, ಮುಧೋಳ. ಮೊ ನಂ: 9449767886	ಇಂಗಳಗಿ	118,119,120	ಮುಧೋಳ
		ಯಡಹಳ್ಳಿ	121,122	
		ವಜ್ಜರಮಟ್ಟಿ	123,124	
		ಮರಿಕಟ್ಟಿ	125	
		ಬರಗಿ	126,127	
6	ಶ್ರೀ ಮುರಗೇಶ ಹೂಗಾರ ಪಶು ವೈದ್ಯಾಧಿಕಾರಿಗಳು ತಿಮ್ಮಾಪೂರ.	ರೂಗಿ	109,110	ಲೋಕಾಪೂರ
		ಗುಲಗಾಲಜಂಬಗಿ	128,129	
		ಮೆಟಗುಡ್ಡ	130,130ಎ,131,132	
		ಚಿಂಚಕಂಡಿ ಬಿಕೆ	133,134	
		ನಿಂಗಾಪೂರ	146,147	
		ಹಲಕೆ	148	
		ಬೊಮ್ಮನಬುದ್ದಿ	149	
7	ಶ್ರೀ ಸಂದಿಮನಿ ವಲಯ ಅರಣ್ಯ ಅಧಿಕಾರಿಗಳು, ಮುಧೋಳ Mobile-9449863565	ಜಾಲಿಬೇರ	108	ಲೋಕಾಪೂರ
		ಉತ್ತೂರ	105,106,107	ಮುಧೋಳ
		ರಂಜಣಗಿ	111,112	
		ಒಂಟಗೋಡಿ	113,114	
		ಚನ್ನಾಳ	104	
		ಮಿರ್ಜಿ	102,103	
		ಮಲ್ಲಾಪೂರ ಪಿಜೆ	115	
8	ಶ್ರೀ ಡಿ ಬಿ ಹುರಕನ್ನವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮುಧೋಳ M No-9740829372	ಮಳಲಿ	95,96,97,98,99	ಮುಧೋಳ
		ನಾಗರಾಳ	50,51,52,53,54	ಮಹಾಲಿಂಗಪೂರ
		ಅಕ್ಕಿಮರಡಿ	100,101	
9	ಶ್ರೀ ಪಿ ಎಚ್ ದೇಶಪಾಂಡೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಮುಧೋಳ Mobile-9449235062	ಬಿದ್ದಿ ಪಿಎಂ	28,29	ಮುಧೋಳ
		ಮಂಟೂರ	30,31,32,33,34,35	
		ಕಿಶೋರಿ	36	
		ಮೆಳ್ಳಿಗೇರಿ	37,38	
		ಹಲಗಲಿ	39,40,41,42	
10	ಶ್ರೀ ಜಿ ಎನ್ ಮಠಪತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಧೋಳ Mobile-9480695005	ಮಾಲಾಪೂರ	43,44	ಮುಧೋಳ
		ಶಿರೋಳ	19,20,21,22,23,24,25, 26,27	

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
11	ಶ್ರೀ ಡಿ ಕೆ ಹೊಸಮನಿ ಸಮಾಜ ಕಲ್ಯಾಣ ಅಧಿಕಾರಿಗಳು, ಮುಧೋಳ MNo: -9448636768	ಮುಗಲಬೋಡ ಕುಳಲಿ ಸೋರಗಾವ	45,46,47,48,49 13,14,15,16,17,18 55,56,56ಎ	ಮಹಾಲಿಂಗಪೂರ ಮುಧೋಳ
12	ಶ್ರೀ ಜಿ ಎನ್ ಮಾಳಿ ರೇಷ್ಮೆ ಅಧಿಕಾರಿಗಳು, ಮುಧೋಳ Mobile-9900847430	ಬೆಳಗಲಿ	1,2,3,4,5,6,7,8,9, 10,11,12	ಮಹಾಲಿಂಗಪೂರ
13	ಶ್ರೀ ಮೂಲಿಮನಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿ ಆರ್ ಬಿ ಸಿ ಲೋಕಾಪೂರ M-9448560570	ಲೋಕಾಪೂರ ಜಾಲಿಕಟ್ಟೆ ಬಿಕೆ ಚೌಡಾಪೂರ ನಾಗಣಾಪೂರ	170,171,172,173, 174,175,176,177, 178,179 180 169 168	ಲೋಕಾಪೂರ
14	ಶ್ರೀ ನವೀನ ಹುಣಶಿಕಟ್ಟೆ ಪಶು ವೈದ್ಯಾಧಿಕಾರಿಗಳು ಇಂಗಳಗಿ Mobile-9663024227	ವರ್ಚಗಲ್ ಲಕ್ಕಾನಟ್ಟೆ ಮಲ್ಲಾಪೂರ ಪಿಎಲ್	185 181 184	ಲೋಕಾಪೂರ
		ಹೊಸಕೋಟೆ ದಾದನಟ್ಟೆ ಕನಸಗೇರಿ ಜಾಡರ ಅರಳಿಕಟ್ಟೆ	183 166,167 165 182	
15	ಶ್ರೀ ಎನ್ ಫ್ಲಿ ಬಿಸನಾಳ ಅಕ್ಷರ ದಾಸೋಹ ಅಧಿಕಾರಿಗಳು ಮುಧೋಳ Mobile-9731323497	ಹೆಬ್ಬಾಳ ಚಿತ್ರಬಾನುಕೋಟೆ ಚಿಕ್ಕೂರ ಭಂಟಿನೂರ ಬದನೂರ ಜಿನ್ನೂರ	163,164 162 160,161 158,159 157 156	ಲೋಕಾಪೂರ
16	ಶ್ರೀ ಎಂ ಎಂ ಮುರನಾಳ ತಾಲೂಕಾ ಬಿ ಸಿ ಎಂ ಆಫೀಸರ್ ಮುಧೋಳ Mobile-9880598992	ಜೀರಗಾಳ ಚಿಂಚಿಖಂಡಿ ಕೆ ಡಿ ಜಂಬಗಿ ಕೆಡಿ ಕಸಬಾಜಂಬಗಿ ಮುದ್ದಾಪೂರ ತಿಮ್ಮಾಪೂರ ಪೆಟ್ಟೂರ	116,117 137,137ಎ 138 135,136 151,152 150 144,145	ಮುಧೋಳ ಲೋಕಾಪೂರ
20-ತೇರದಾಳ ವಿಧಾನಸಭಾ ಕ್ಷೇತ್ರ				
1	ಶ್ರೀ ಎಸ್.ಎಲ್.ಶಿವನಾಳ ಸಹಾಯಕ ಅಭಿಯಂತರರು ಯು.ಕೆ.ಪಿ ಪುನರ್ವಸತಿ ಉಪವಿಭಾಗ ನಂ-8 ಜಮಖಂಡಿ- 9448751021	ತೇರದಾಳ	1,2,3,4,5,6,7,8	ತೇರದಾಳ

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
2	ಶ್ರೀ ಡಾ ರಾಜಕುಮಾರ ಧರವಂತ ಪುರುಷೋತ್ತಮಾಚಾರ್ಯರು ಜಗದಾಳ 776043643	ತೇರದಾಳ	9,10,11,12,13,14,15,16	ತೇರದಾಳ
3	ಶ್ರೀ ಕಕರಡಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಜಿ.ಎಲ್.ಬಿ.ಸಿ ರಬಕವಿ.9448551124	ತೇರದಾಳ	17,18,19,20, 21,22,23,24,25	ತೇರದಾಳ
4	ಶ್ರೀ ಎಸ್.ವಾಯ್, ಬಿರಾದಾರ ಸ. ಅಭಿಯಂತರರು. ಪಂಚಾಯತ ರಾಜ ಇಲಾಖೆ ಜಮಖಂಡಿ -9480851124	ತಮದಡ್ಡಿ	26,27	ತೇರದಾಳ
		ಹಳಿಂಗಲಿ	28,29,30,31,32,	
5	ಶ್ರೀ ಶರಣಪ್ಪ ಬಿರಾದಾರ ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಜಮಖಂಡಿ-9916381416	ಮದನಮಟ್ಟಿ	34	ಬನಹಟ್ಟಿ
		ಆಸಂಗಿ	35,36,37,38,39, 40	
6	ಶ್ರೀ ಡಾ ಎ.ಎಲ್, ಚಿನ್ನಣ್ಣವರ ಪುರುಷೋತ್ತಮಾಚಾರ್ಯರು ಹಿಪ್ಪರಗಿ -9481877852	ಹಿಪ್ಪರಗಿ	41,42,43,44,45,46	ಜಮಖಂಡಿ ಗ್ರಾಮೀಣ
		ಕುಲಹಳ್ಳಿ	47,48,49,50,51,52	
7	ಶ್ರೀ ಡಾ ಪ್ರಲ್ಹಾದ.ಪಾಟೀಲ ಪುರುಷೋತ್ತಮಾಚಾರ್ಯರು ತೋದಲಬಾಗಿ -94449168278	ಮದರಖಂಡಿ	53,54,55,56	ಜಮಖಂಡಿ ಗ್ರಾಮೀಣ
		ಕಲಹಳ್ಳಿ	57,58,59	
		ನಾವಲಗಿ	60,61,62,63,64	
		ಬಂಡಿಗೇರಿ	65	
8	ಶ್ರೀ ಡಾ ಆರ್.ಡಿ.ಕುಲಕರ್ಣಿ ಸಹಾಯಕ ನಿರ್ದೇಶಕರು ಪುರುಷೋತ್ತಮಾಚಾರ್ಯರು ಜಮಖಂಡಿ. 9880909576	ಯಲ್ಲಟ್ಟಿ	66,67,68	ಬನಹಟ್ಟಿ
		ಜಗದಾಳ	69,70,71,72,73,74	
9	ಶ್ರೀ ಬಿ.ವಾಯ್. ಸುರಕೋಡ ಎಇಇ. ನಗರಸಭೆ ರ-ಬನಹಟ್ಟಿ-9845510186	ರಬಕವಿ	75,76,77,78,79,80,81 82,83,84,85,86,87, 88, 89	ಬನಹಟ್ಟಿ
10	ಶ್ರೀ ಆರ್.ಆರ್.ಕುಲಕರ್ಣಿ ಎಇಇ. ನಗರಸಭೆ ರ-ಬನಹಟ್ಟಿ.9448853102	ಹೂಸೂರ	90,91,92,93,94,95	ಬನಹಟ್ಟಿ
		ರಾಮಪೂರ	96,97,98,99,100,101	
11	ಶ್ರೀ ಎಸ್.ಬಿ.ಮಾತಾಳಿ ಎ.ಇ. ನಗರಸಭೆ ರ-ಬನಹಟ್ಟಿ-9449229915	ಬನಹಟ್ಟಿ	102,103,104,105,106,107,108,109,110,111,112,113, 114, 115	ಬನಹಟ್ಟಿ
12	ಶ್ರೀಎಮ್.ಎಸ್.ಬಡಿಗೇರ ಎಇ ನಗರಸಭೆ ರ-ಬನಹಟ್ಟಿ. 9019730142	ಬನಹಟ್ಟಿ	116,117,118,119,120, 121,122,123,124,125, 126,127,128,129,130	ಬನಹಟ್ಟಿ
13	ಶ್ರೀ.ಎಮ್. ಎಮ್.ಪಾಸಾಲಿ ಎಇ ನಗರಸಭೆ ರ-ಬನಹಟ್ಟಿ.9538884353	ಹನಗಂಡಿ	131,132,133,134,135	ತೇರದಾಳ
		ಸಸಾಲಟ್ಟಿ	136,137,138,139,140,141	
14	ಶ್ರೀ ಡಾ ಡಿ.ಮಧುಬಾಂವಿ ಪುರುಷೋತ್ತಮಾಚಾರ್ಯರು ಚಿಕ್ಕಪಡಸಲಗಿ -9448527121	ಕಾಲತಿಪ್ಪಿ	142,143	ತೇರದಾಳ
		ಗೋಲಬಾಂವಿ	144,145,146,147	
15	ಶ್ರೀ ಡಾ ಚನ್ನಪ್ಪ ನಿಂಬಾಳ ಪುರುಷೋತ್ತಮಾಚಾರ್ಯರು ಜಮಖಂಡಿ -9448035105	ಯರಗಟ್ಟಿ	148,149	ಬನಹಟ್ಟಿ
		ಚಿಮ್ಮಡ	150,151,152,153,154, 155,156,157	

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
16	ಶ್ರೀ ಡಾ ಆರ್.ಎ.ಕುಲಕರ್ಣಿ ಪಶು ವೈದ್ಯಾಧಿಕಾರಿಗಳು ಮಹಾಲಿಂಗಪೂರ -9448527121	ಸೈದಾಪೂರ ಸಮೀರವಾಡಿ ಬಿಸನಾಳ ಕೆಸರಕೋಪ್ಪ	158,159,160 161,162 163,164 165,166,167	ಮಹಾಲಿಂಗಪೂರ
17	ಶ್ರೀ ಎಚ್. ಆರ್, ಸಂಕಪ್ಪನವರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು. ಜಿ.ಎಲ್.ಬಿ.ಸಿ ಮಹಾಲಿಂಗಪೂರ.9342902585	ಮಹಾಲಿಂಗಪೂರ	168,169,170,171,172, 173,174, 175,176,177,178	ಮಹಾಲಿಂಗಪೂರ
18	ಶ್ರೀ ಎಚ್.ಡಿ.ಪುರಾಣಿಕ ಕಾರ್ಯದರ್ಶಿಗಳು ಎ.ಪಿ.ಎಂ.ಸಿ ಮಹಾಲಿಂಗಪೂರ 9480623759	ಮಹಾಲಿಂಗಪೂರ	179,180,181,182,183, 184,185 186,187,188,189	ಮಹಾಲಿಂಗಪೂರ
19	ಶ್ರೀ ದೀಪು .ಎ.ಆರ್. ಎ.ಇ. ಜಿ.ಎಲ್.ಬಿ.ಸಿ ಮಹಾಲಿಂಗಪೂರ 9743920821	ಮಹಾಲಿಂಗಪೂರ ಸಂಗಾನಟ್ಟಿ ಡವಳೇಶ್ವರ	190,191,192,193 194,195 196,197,198,199	ಮಹಾಲಿಂಗಪೂರ
20	ಶ್ರೀ ಡಾ ಪ್ರಕಾಶ ಗೋಳಪ್ಪಗೋಳ ಪಶು ವೈದ್ಯಾಧಿಕಾರಿಗಳು ಮೈಗೂರ.-9902895356	ಮಧಭಾಂವಿ ಮಾರಾಪೂರ ನಂದಗಾಂವ	200,201 202,203 204,205	ಮಹಾಲಿಂಗಪೂರ
21-ಜಮಖಂಡಿ ವಿಧಾನಸಭಾ ಕ್ಷೇತ್ರ				
1	ಶ್ರೀ ಟಿ.ಎನ್.ಬೆವೂರ ಸಬ್-ರಜಿಸ್ಟ್ರಾರ್ 9448776565	ತುಂಗಳ	1,2,3,4,5,6	ಸಾವಳಗಿ
2	ಶ್ರೀ ನಾಗೇಂದ್ರರಾವ.ವಾಯ್.ತಾಲೂಕಾ ಜಲಾನಯನ ಅಧಿಕಾರಿಗಳು ಜಮಖಂಡಿ- 9611085895	ಸಾವಳಗಿ	7,8,9,10,11,12,13, 14,15,16	ಸಾವಳಗಿ
3	ಶ್ರೀ ವಾಯ್.ಟಿ.ಗುಡ್ಡದ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ-9980562518	ಕುರಗೋಡ ಕಾಜಿಬೀಳಗಿ ಗೋಲೆ ಕಲ ಬೀಳಗಿ	17 18,19,20 21,22,23,24 25,56	ಸಾವಳಗಿ
4	ಶ್ರೀ ಕಗಲಗಂಬ ಸ.ಕಾ.ನಿ. ಅಭಿಯಂತರರು. ಆರ್&ಆರ್ ಉಪವಿಭಾಗ ನಂ.3 ಹಿಪ್ಪರಗಿ. 9448245906	ಗದ್ಯಾಳ ಕನ್ನೂಳ್ಳಿ	27,28,29 30,31,32	ಸಾವಳಗಿ
5	ಶ್ರೀ ವಿಶ್ವನಾಥ ಎ.ಇ.ಇ ಕೆ.ಯು.ಡಬ್ಲ್ಯು.ಎಸ್ ಜಮಖಂಡಿ-9480813187	ಅಡಿಹುಡಿ ತೋದಲಬಾಗಿ	33,34,35 36,37,38,39,40, 41	ಸಾವಳಗಿ
6	ಶ್ರೀ ಎಸ್.ಆರ್. ಚೌಕಿಮಠ ಆರ್.ಎಫ್.ಒ ಜಮಖಂಡಿ-9945430155	ನಾಗನೂರ ಚಿಕ್ಕಪಡಸಲಗಿ ಹಿರೇ ಪಡಸಲಗಿ	83,84 85,86,87,88 42,43,44,45,46	ಸಾವಳಗಿ
7	ಶ್ರೀ ಎ.ಎಸ್.ಉಸ್ತಾದ. ಹಿರಿಯ ತೋಟಗಾರಿಕೆ ನಿರ್ದೇಶಕರು ಜಮಖಂಡಿ- 8884880620	ಟಕ್ಕಳಕಿ ಟಕ್ಕೂಡ ಜಂಬಗಿ ಬಿ.ಕೆ ಜಂಬಗಿ ಕೆ.ಡಿ ಶೂರಪಾಲಿ ತುಂಬಜಿ	47,48 49 50,51,52 53 54,55 56,57	ಸಾವಳಗಿ

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
8	ಶ್ರೀ ಎಚ್.ಕೆ.ನ್ಯಾಮಗೌಡ ಕೃಷಿ ಅಧಿಕಾರಿಗಳು ಜಮಖಂಡಿ 9449644939	ಮುತ್ತೂರ ಮೈಗೂರ ಶಿರಗುಪ್ಪಿ ಆಲಬಾಳ	58,59 60,61,62 63,64,65 66,67	ಜಮಖಂಡಿ (ಗ್ರಾಮೀಣ)
9	ಶ್ರೀ ಶಿವಮೂರ್ತಿ. ಎಮ್.ಪಿ ಸ.ಇಂ.ಎಚ್.ಬಿ.ಸಿ ಹಿಪ್ಪರಗಿ-9964358986	ಕಡಕೋಳ ಸನಾಳ ಕಂಕಣವಾಡಿ ಆಲಗೂರ	71,72 73,74 68,69,70 75,76,77,78,79, 80,81,82	ಜಮಖಂಡಿ (ಗ್ರಾಮೀಣ)
10	ಶ್ರೀ ಎಸ್.ಎ.ತೆಗ್ಗಿ ಸ.ಕಾ.ನಿ. ಅಭಿಯಂತರರು ಲೋಕೋಪಯೋಗಿ ಇಲಾಖೆ ಜಮಖಂಡಿ-9448125541	ಕವಟಗಿ ಜನವಾಡ ಚಿಕ್ಕಲಕಿ ಬಿದರಿ	89,90 91 92,93,94,95 96,97,98,99,100	ಸಾವಳಗಿ
11	ಶ್ರೀ ವಿ.ಕೆ.ಪತ್ತಾರ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳು ಜಮಖಂಡಿ-9449863569	ಚಿನ್ನಗುಂಡಿ ಜಕನೂರ ಕುಂಚನೂರ ಕುಂಬಾರಹಳ್ಳಿ	101 102 103,104,105 106,107,108,109	ಜಮಖಂಡಿ (ಗ್ರಾಮೀಣ)
12	ಶ್ರೀ ಯು.ಎಸ್. ಗಾಣಗೇರ ಎಇಇ ನಗರಸಭೆ ಜಮಖಂಡಿ-9986084035	ಜಮಖಂಡಿ	110,111,112,113,114,115,116, 117,118,119,120	ಜಮಖಂಡಿ (ನಗರ)
13	ಶ್ರೀ ಶರಣಪ್ಪನವರ ಎಇಇ. ನಗರಸಭೆ ಜಮಖಂಡಿ-9902427233	ಜಮಖಂಡಿ	121,122,123,124,125,126,127, 128,129,130	ಜಮಖಂಡಿ (ನಗರ)
14	ಶ್ರೀ ಎಸ್.ಎನ್.ಚವ್ವಾಣ ಸ.ಇಂ.ಕೆ.ಯು.ಆರ್.ಡಿ.ಎಫ್.ಸಿ. ನಗರಸಭೆ ಜಮಖಂಡಿ-9448037835	ಜಮಖಂಡಿ	131,132,133,134,135,136, 137,138,139,140	ಜಮಖಂಡಿ (ನಗರ)
15	ಶ್ರೀ ಡಿ.ಕೆ.ಕುಲ್ಕರ್ಣಿ ಸಹಾಯಕ ನಿರ್ದೇಶಕರು ಘಟಪ್ರಭಾ ಜಮಖಂಡಿ-9448859329	ಜಮಖಂಡಿ	141,142,143,144,145,146, 147,148,149,150	ಜಮಖಂಡಿ (ನಗರ)
16	ಶ್ರೀ ಎಂ.ಜೆ.ಮಣಿಯಾರ ಸಹಾಯಕ ನಿರ್ದೇಶಕರು ರೇಷ್ಮೆ ಇಲಾಖೆ (ರೇಲಿಂಗ್) ಜಮಖಂಡಿ	ಜಮಖಂಡಿ	151,152,153,154,155, 156,157,158,159	ಜಮಖಂಡಿ (ನಗರ)
17	ಶ್ರೀ ಎಸ್.ಎಲ್. ಹದ್ದೂರ ಎ.ಎರ್.ಸಿ.ಎಸ್ ಜಮಖಂಡಿ-9449713068	ಕಡಪಟ್ಟಿ ಹುನ್ನೂರ	160,161,162 163,164,165,166, 167,168,169,170	ಜಮಖಂಡಿ (ಗ್ರಾಮೀಣ)
18	ಶ್ರೀ ಎ.ಸಿ.ಗಂಗಾಧರ ಬಿ.ಇ.ಒ. ಜಮಖಂಡಿ-9480695004	ಸಿದ್ದಾಪೂರ ಹುಲ್ಲಾಳ	171,172,173 174,175,176,177	ಜಮಖಂಡಿ (ಗ್ರಾಮೀಣ)
19	ಶ್ರೀ ಸಿ.ಎನ್.ಆಲೂರ ಕಾರ್ಯದರ್ಶಿಗಳು ಎ.ಪಿ.ಎಂ.ಸಿ ಜಮಖಂಡಿ	ಮರೇಗುದ್ದಿ ಹುಣಶಿಕಟ್ಟಿ ಕೋಣ್ಣೂರ	178,179,180,181 182 183,184,185,186,187	ಜಮಖಂಡಿ (ಗ್ರಾಮೀಣ)

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
20	ಶ್ರೀ ಬಸವರಾಜ ಬಿರಾದಾರ ಕೈಗಾರಿಕಾ ವಿಸ್ತೀರ್ಣಾಧಿಕಾರಿಗಳು ತಾಲೂಕು ಪಂಚಾಯತ ಜಮಖಂಡಿ-9449375977	ಲಿಂಗನೂರ	188,189,190,191	ಜಮಖಂಡಿ (ಗ್ರಾಮೀಣ)
ಬುದ್ದಿ		192		
ಗಣಿ		193,194		
22-ಬೀಳಗಿ ವಿಧಾನಸಭಾ ಕ್ಷೇತ್ರ				
1	ಶ್ರೀ ಕಟ್ಟಿಮನಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಆರ್&ಆರ್ ಬೀಳಗಿ	ಮುಂಡಗನೂರ	1,2,	ಬೀಳಗಿ
		ಕೋಲೂರ	3,4	ಬೀಳಗಿ
		ಚಿಕ್ಕಹಂಚಿನಾಳ	5	ಬೀಳಗಿ
		ರಬಕವಿ	6	ಬೀಳಗಿ
		ಗಲಗಲಿ	25,26,27,27ಅ,28,29	ಬೀಳಗಿ
2	ಶ್ರೀ ಶಶಿಕಾಂತ ಹೊನವಾಟಕರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜೆ ಎಲ್ ಬಿ ಸಿ ಯಡಹಳ್ಳಿ	ಗಲಗಲಿ	30,31,31ಅ	ಬೀಳಗಿ
		ಅಮಲರಘುರಿ	32,33	ಬೀಳಗಿ
		ಯಡಹಳ್ಳಿ	34,35,36	ಬೀಳಗಿ
		ಬಿಸನಾಳ	37,38	ಬೀಳಗಿ
3	ಶ್ರೀ ಕನಸೆ ಕಿರಿಯ ಅಭಿಯಂತರರು, ಪಿ.ಆರ್.ಇ.ಡಿ, ಜಿ.ಪಂ. ವಿಭಾಗ, ಬೀಳಗಿ	ಗಿರಿಗಾಂವ	7	ಬೀಳಗಿ
		ಗುಡದಿನ್ನಿ	8	ಬೀಳಗಿ
		ಬಾಡಗಿ	9,10	ಬೀಳಗಿ
		ಇನಾಮಹಂಚಿನಾಳ	11,12	ಬೀಳಗಿ
		ಬೂಧಿಹಾಳ ಎಸ್.ಜಿ	23	ಬೀಳಗಿ
		ಗುಳಬಾಳ	24	ಬೀಳಗಿ
		ತೆಗ್ಗಿ	39,41,42	ಬೀಳಗಿ
		ಶಿವಾಪೂರ ತೆಗ್ಗಿ	40	ಬೀಳಗಿ
4	ಶ್ರೀ ಎಲ್.ಬಿ.ಸುರಪುರ ಸಹಾಯಕ ಕೃಷಿ ನಿರ್ದೇಶಕರು, ಕಾಡಾ ಬೀಳಗಿ	ಬಳ್ಳುರ	13	ಬೀಳಗಿ
		ಸಿದ್ಧಾಪೂರ	43,44,46,47	ಬೀಳಗಿ
		ಸಿದ್ಧಾಪೂರ ತಾಂಡಾ	45	ಬೀಳಗಿ
		ನಾಗರಾಳ	48,50,51	ಬೀಳಗಿ
		ನಾಗರಾಳ ತಾಂಡಾ	52	ಬೀಳಗಿ
		ಕೊಂತಿಕಲ್ಲ	49	ಬೀಳಗಿ
5	ಶ್ರೀ ಕೋಟಗಿ ಎಇ ಪಿ.ಡ್ಲೂಡಿ ಬೀಳಗಿ	ಬೀಳಗಿ	66,67,68,69,70,71, 72,73, 73A,74,75, 76, 77,78	ಬೀಳಗಿ
6	ಶ್ರೀ ಫಿ.ಎಸ್.ಪತ್ತಾರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನಂ.8, ಬೀಳಗಿ	ಸೊನ್ನ	14,15,16	ಬೀಳಗಿ
		ಡವಳೇಶ್ವರ	17,17A	ಬೀಳಗಿ
		ಗರಡದಿನ್ನಿ	18	ಬೀಳಗಿ
		ಕೊರ್ತಿ	19,20	ಬೀಳಗಿ
		ಟಕ್ಕಳಕಿ	21	ಬೀಳಗಿ
		ಗೋವಿನದಿನ್ನಿ	22	ಬೀಳಗಿ

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
7	ಶ್ರೀ ಬಿದರೂರಮಠ ಸಹಾಯಕ ಅಭಿಯಂತರರು, ಪಿ.ಆರ್.ಇ.ಡಿ, ಜಿ.ಪಂ.ಬೀಳಗಿ	ಹೆಗ್ಗೂರ ಆರ್.ಸಿ	55	ಬೀಳಗಿ
		ಲಿಂಗಾಪುರ ಆರ್.ಸಿ	56	ಬೀಳಗಿ
		ಗುಂಡನಪಲ್ಲೆ, ಚಿನಿವಾಲಕೊಪ್ಪ, ಗೋಡಿಹಾಳ	57	ಬೀಳಗಿ
		ಮುತ್ತಲದಿನ್ನಿ	58	ಬೀಳಗಿ
		ಹದರಿಹಾಳ, ಕೊಪ್ಪ ಎಸ್.ಆರ್	59	ಬೀಳಗಿ
		ಮನ್ನಿಕೇರಿ	79,80,81	ಬೀಳಗಿ
		ಹೊನ್ನಿಹಾಳ ಆರ್.ಸಿ	84,85	ಬೀಳಗಿ
		ಬಾದರದಿನ್ನಿ	86	ಬೀಳಗಿ
		ಯತ್ನಟ್ಟಿ	87	ಬೀಳಗಿ
8	ಶ್ರೀ ಕೆರೂರ ತೋಟಗಾರಿಕೆಯ ಅಧಿಕಾರಿಗಳು ಬೀಳಗಿ	ರೊಳ್ಳಿ ಆರ್.ಸಿ	53,54	ಬೀಳಗಿ
		ಗಿರಿಸಾಗರ	60,61,62,63,64	ಬೀಳಗಿ
		ಬಾಡಗಂಡಿ	65	ಬೀಳಗಿ
		ಕಂದಗಲ್ಲ	82	ಬೀಳಗಿ
		ಬೀರಕಬ್ಬಿ	83	ಬೀಳಗಿ
9	ಶ್ರೀ ಮಿರ್ಜೆ ತಾಂತ್ರಿಕ ಸಹಾಯಕರು ಜಿ.ಎಲ್.ಬಿ.ಸಿ ನಂ.3, ಬೀಳಗಿ	ಸುನಗ	90,91,92,93	ಬೀಳಗಿ
		ಸುನಗ ತಾಂಡಾ	94,95	ಬೀಳಗಿ
		ಜಾನಮಟ್ಟಿ	96,97,98	ಬೀಳಗಿ
		ಕುಂದರಗಿ ತಾಂಡಾ	99	ಬೀಳಗಿ
10	ಶ್ರೀ ಮೋಟಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿ.ಎಲ್.ಬಿ.ಸಿ ಕಾತರಕಿ	ಅರಕೇರಿ	100,101,102,103	ಬೀಳಗಿ
		ಅರಕೇರಿ ತಾಂಡಾ	104	ಬೀಳಗಿ
		ಚಿಕ್ಕಲಗುಂಡಿ	105,106,107	ಬೀಳಗಿ
		ಕೊಪ್ಪ ಎಸ್.ಕೆ	108,109	ಬೀಳಗಿ
		ಕಾತರಕಿ	110,111	ಬೀಳಗಿ
11	ಶ್ರೀ ಯರಗಲ್ಲ ವಿಸ್ತೀರ್ಣಾಧಿಕಾರಿಗಳು ಸಹಕಾರ ಇಲಾಖೆ ಬೀಳಗಿ	ತೋಳಮಟ್ಟಿ	88,89	ಬೀಳಗಿ
		ತುಂಬರಮಟ್ಟಿ	124,125	ಬೀಳಗಿ
		ಹೆರಕಲ್ಲ	126,127,128	ಬೀಳಗಿ
12	ಶ್ರೀ ಚಂದ್ರಪ್ಪ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಬೀಳಗಿ	ಲಿಂಗಾಪೂರ.ಎಸ್.ಕೆ	112	ಬೀಳಗಿ
		ಶಿರಗುಪ್ಪಿ	113,114	ಬೀಳಗಿ
		ಕುಂದರಗಿ	115,115ಅ,116,117	ಬೀಳಗಿ
		ಬಾವಲತ್ತಿ	118	ಬೀಳಗಿ
		ಕೋವಳ್ಳಿ	119	ಬೀಳಗಿ
		ಬೂದಿಹಾಳ ಎಸ್.ಎಚ್	120,121	ಬೀಳಗಿ
		ಅನಗವಾಡಿ	122,123	ಬೀಳಗಿ

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
13	ಶ್ರೀ ನಾಗರಾಣ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಆರ್.ಬಿ.ಸಿ ಗದ್ದನಕೇರಿ	ಯಳ್ಳಿಗುತ್ತಿ	129	ಬೀಳಗಿ
		ಯಂಕಂಚಿ	130	ಕಲಾದಗಿ
		ಕದಾಂಪೂರ	132,132ಅ	ಕಲಾದಗಿ
		ಸೋರಕೊಪ್ಪ	134	ಕಲಾದಗಿ
		ನಕ್ಕರಗುಂದಿ	135	ಕಲಾದಗಿ
		ಯಡಹಳ್ಳಿ	136,136ಅ	ಕಲಾದಗಿ
		ಆನದಿನ್ನಿ	148	ಕಲಾದಗಿ
		ಬನ್ನಿನ್ನಿ	149	ಕಲಾದಗಿ
		ವೀರಾಪೂರ (ಹಳೇ)	153	ಕಲಾದಗಿ
		ಹಳೇಮುರನಾಳ	154	ಕಲಾದಗಿ
14	ಶ್ರೀ ಶಂಕರ ಚವ್ವಾಣ ಜೆ.ಇ. ಕಿರಿಯ ಅಭಿಯಂತರರು, ಜಿ.ಆರ್.ಬಿ.ಸಿ, ಗದ್ದನಕೇರಿ.	ಭಬ್ಬಿ	137,138	ಕಲಾದಗಿ
		ಸೊಕನಾದಗಿ	139,140	ಕಲಾದಗಿ
		ದೇವನಾಳ	141,142	ಕಲಾದಗಿ
		ಹಿರೇಸಂಶಿ	143	ಕಲಾದಗಿ
		ಚಿಕ್ಕಸಂಶಿ	144	ಕಲಾದಗಿ
		ಅಂಕಲಗಿ	145	ಕಲಾದಗಿ
		ಉದಗಟ್ಟಿ	146	ಕಲಾದಗಿ
		ಶಾರದಾಳ	147	ಕಲಾದಗಿ
15	ಶ್ರೀ ಎಸ್.ಎಸ್.ಪಾಟೀಲ ಕಾರ್ಯನಿರ್ವಾಹಕ ಅಧಿಕಾರಿಗಳು ಪಿ.ಎಂ.ಜಿ.ಎಸ್.ವಾಯ್, ಬಾಗಲಕೋಟೆ	ಸಾಳಗುಂದಿ	131	ಕಲಾದಗಿ
		ಸೀಮಿಕೇರಿ.ಪು.ಕೇ.	150	ಕಲಾದಗಿ
		ಮುರನಾಳ	151,152	ಕಲಾದಗಿ
		ಗದ್ದನಕೇರಿ	155,156,156ಅ,157,158	ಕಲಾದಗಿ
		ದುರ್ಗಾನಗರ	160	ಕಲಾದಗಿ
		ಸೀಮಿಕೇರಿ	161,162	ಕಲಾದಗಿ
		ಸಿಂದಗಿ	133	ಕಲಾದಗಿ
16	ಶ್ರೀ ಎಸ್.ಎಸ್.ಕಾರಕೂನ ಅಧೀಕ್ಷ ಅಭಿಯಂತರರು, ಆರ್& ಆರ್ ಬಾಗಲಕೋಟೆ	ತುಳಸಿಗೇರಿ	163,164,165	ಕಲಾದಗಿ
		ಗೋವಿಂದಕೊಪ್ಪ	166	ಕಲಾದಗಿ
		ಕಲಾದಗಿ	167,168,169,169ಅ,170	ಕಲಾದಗಿ
		ಆನದಿನ್ನಿ ಕ್ರಾಸ್	159	ಕಲಾದಗಿ
17	ಶ್ರೀ ಆರ್.ಎಂ.ಕಾಂಟ್ರಾಕ್ಟರ್ ಕೃಷಿ ಅಧಿಕಾರಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಾಗಲಕೋಟೆ	ಕಲಾದಗಿ	171,172,173,174,175,176	ಕಲಾದಗಿ
		ಖಿಜ್ಜಿಡೋಣಿ	177,178	ಕಲಾದಗಿ
		ಕಳಸಕೊಪ್ಪ	179	ಕಲಾದಗಿ
		ಚಿಕ್ಕ ಶೆಲ್ಲಿಕೇರಿ	180	ಕಲಾದಗಿ
		ಹಿರೇಶೆಲ್ಲಿಕೇರಿ	181,182	ಕಲಾದಗಿ
18	ಶ್ರೀ ಪಿ.ಎಚ್.ಕೊಣ್ಣೂರ ರೇಷ್ಮೆ ವಿಸ್ತೀರ್ಣಾಧಿಕಾರಿಗಳು ಬದಾಮಿ	ಗಂಗನಬೂದಿಹಾಳ	183	ಕಿರೂರ
		ಕೆರಕಲಮಟ್ಟಿ	184,185	ಕಿರೂರ
		ಕಗಲಗೊಂಬ	186,187	ಕಿರೂರ
		ಸೂಳಿಕೇರಿ	188,189,190	ಕಿರೂರ

ಕ್ರ. ಸಂ	ಅಧಿಕಾರಿಯ ಹೆಸರು ಮತ್ತು ಹುದ್ದೆ (ಶ್ರೀಯುತರು)	ಗ್ರಾಮದ ಹೆಸರು	ಮತಗಟ್ಟೆ ನಂಬರ	ಪೋಲೀಸ್ ಸ್ಟೇಷನ್
1	2	3	4	5
		ಹೂಲಗೇರಿ	191,192	ಕೆರೂರ
		ಬಂದಕೇರಿ	193	ಕೆರೂರ
		ಜಲಗೇರಿ	194,195	ಕೆರೂರ
19	ಶ್ರೀ ಬಿ.ಎಚ್. ಮಠಪತಿ ಪಿ.ಎ.ಓ., ಪಟ್ಟಣ ಪಂಚಾಯತಿ ಬದಾಮಿ	ನೀರಬೂದಿಹಾಳ	196,197	ಕೆರೂರ
		ಕರಡಿಗುಡ್ಡ ಎಸ್.ಎ	198	ಕೆರೂರ
		ಯಂಡಿಗೇರಿ	199,200	ಕೆರೂರ
		ಹನಮನೇರಿ ಇನಾಂ	201	ಕೆರೂರ
		ಕಾಡರಕೊಪ್ಪ	202,203	ಕೆರೂರ
		ಅನವಾಲ	204,205,206	ಕೆರೂರ
20	ಶ್ರೀ ಬಿ.ಪಿ.ಪಾಟೀಲ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬದಾಮಿ	ಕಲಬಂದಕೇರಿ	207	ಕೆರೂರ
		ಜಲಗೇರಿ ಎಲ್.ಟಿ	208,209	ಕೆರೂರ
		ಯರಗೊಪ್ಪ ಇನಾಂ	210	ಕೆರೂರ
		ಅಗಸನಕೊಪ್ಪ	211	ಕೆರೂರ
		ಮಾಲಗಿ	212	ಕೆರೂರ
		ಹೊಸಕೋಟೆ	213	ಕೆರೂರ
		ಸೀಪರಮಟ್ಟಿ	214	ಕೆರೂರ
		ಕೈನಕಟ್ಟಿ	215	ಕೆರೂರ
		ಪಕೀರಬೂದಿಹಾಳ	217	ಕೆರೂರ
		ನರೇನೂರ್ ಎಲ್-2	218	ಕೆರೂರ
		ನರೇನೂರ್ ಎಲ್-1	222	ಕೆರೂರ
21	ಶ್ರೀ ಸಿ.ಡಿ.ಹಾದಿಕಾರ ಶಿಶು ಅಭಿವೃದ್ಧಿ ಅಧಿಕಾರಿಗಳು ಬದಾಮಿ	ನಾಗನೂರ	216	ಕೆರೂರ
		ನರೇನೂರ್	221	ಕೆರೂರ
		ಚಿಂಚಲಕಟ್ಟಿ	223	ಕೆರೂರ
		ಚಿಂಚಲಕಟ್ಟಿ ಎಲ್.ಟಿ	224	ಕೆರೂರ
		ಹವಳಕೋಡ	225	ಕೆರೂರ
		ಜಂಗವಾಡ	226	ಕೆರೂರ
		ಬೆಳ್ಳಿಕಿಂಡಿ	227	ಕೆರೂರ
		ಹನಮನೇರಿ ಸರ್ಕಾರ	228	ಕೆರೂರ
22	ಶ್ರೀ ಎನ್.ಬಿ.ಗಿರಿಜಾ ಸಹಾಯಕ ಕೃಷಿ ಅಧಿಕಾರಿಗಳು ಬದಾಮಿ	ಯಂಕಂಚಿ	219,220	ಕೆರೂರ
		ಮತ್ತಿಕಟ್ಟಿ	229	ಕೆರೂರ
		ಹುಲ್ಲಿಕೇರಿ ಇನಾಮ	230,231	ಕೆರೂರ
		ಹಲಕುರ್ಕಿ	232,233,234	ಕೆರೂರ
		ಮೇಲಿನ ಹಲಕುರ್ಕಿ	235	ಕೆರೂರ

23-ಬದಾಮಿ ವಿಧಾನಸಭಾ ಕ್ಷೇತ್ರ

1	ಶ್ರೀ ಎನ್ ಎಲ್ ಮುದಕಪ್ಪ.	ಜಮ್ಮನಕಟ್ಟಿ,	1,2	ಗುಳೇದಗುಡ್ಡ
		ಹುಲಸಗೇರಿ,	3	
		ಲಕ್ಕಸಕೊಪ್ಪ,	4	

		ಕಟಗೇರಿ	5,6,7,8	
		ಹಂಗರಗಿ,	9,10	
		ಖಾಜಿಬೂದಿಹಾಳ	11	
		ಕೆಲವಡಿ ರೆಲ್ವೆ ಸ್ಟೇಷನ,	48	
		ಹಿರೇಬೂದಿಹಾಳ,	49	
		ಕೊಂಕಣಕೊಪ್ಪ	50,50A	
2	ಶ್ರೀ ಸಿ ಎಚ್ ಕಟಗೇರಿ. ಎಇಇ. ಎಮ್.ಎಲ್.ಬಿ.ಸಿ. ಗುಳೇದಗುಡ್ಡ	ಲಿಂಗಾಪೂರ,	12	ಗುಳೇದಗುಡ್ಡ
		ತಿಮ್ಮಸಾಗರ,	15	
		ಕೋಟಕಲ್,	44,45,45A,	
		ತೆಗ್ಗಿ,	46	
		ಕೆಲವಡಿ,	47	
		ಹಂಸನೂರ,	74,75	
		ತೋಗುಣಶಿ,	76,77	
		ರಾಘಾಪೂರ, ಮುರಡಿ	78,79	
3	ಶ್ರೀ ಬಿ ಕೆ ನಾಯ್ಕರ. ಎಇಇ. ಎಲ್.ಐ.ಎಸ್. ಗುಳೇದಗುಡ್ಡ	ಗುಳೇದಗುಡ್ಡ	17,18,19,20,20 A,21,22,23, 24,25,26,27,28,29	ಗುಳೇದಗುಡ್ಡ
4	ಶ್ರೀ ಎಸ್ ಎ ಇನಾಮದಾರ. ಕೃಷಿ ಅಧಿಕಾರಿ ಆರ್.ಎಸ್.ಕೆ. ಗುಳೇದಗುಡ್ಡ	ಗುಳೇದಗುಡ್ಡ	30,31,32,32 A,33,34,35,36, 37,38,39,40,41,42,43	ಗುಳೇದಗುಡ್ಡ
5	ಶ್ರೀ ಟಿ ಶಿವಪ್ರಕಾಶ. ಎ.ಇ. ಎಮ್.ಎಲ್.ಬಿ.ಸಿ ನಂ 7 ಬದಾಮಿ	ಬೂದನಗಡ,	13,	ಗುಳೇದಗುಡ್ಡ
		ಹಳದೂರ,	16,	
		ಪರ್ವತಿ,	80,81	
		ಪಾದನಕಟ್ಟಿ,	82	
		ಆಲೂರ ಎಸ್ ಪಿ,	83	
		ಕಾನಾಪೂರ ಎಸ್ ಪಿ,	93	
		ಹಾನಾಪೂರ ಎಲ್ ಟಿ (ಸರಸ್ವತಿನಗರ),	95	
		ಕೆಂದೂರ	109,110	
6	ಶ್ರೀ ಎಚ್ ಬಿ ಬರಗಿ. ಎ.ಇ.ಇ. ಎಮ್.ಎಲ್.ಬಿ.ಸಿ ನಂ 7 ಬದಾಮಿ	ಕಟಗಿನಹಳ್ಳಿ,	84	ಗುಳೇದಗುಡ್ಡ
		ಕೊಟ್ಟಳ್ಳಿ,	85	
		ಲಾಯದಗುಂದಿ,	86,87	
		ಸಬ್ಬಲಹುಣಶಿ,	88	
		ನಾಗರಾಳ ಎಸ್ ಪಿ	89,90	
		ಚಿಮ್ಮಲಗಿ,	113	
		ಮಂಗಳಗುಡ್ಡ,	114,115	
		ಕಾಟಾಪೂರ,	116	
		ಬಾಚಿನಗುಡ್ಡ,	118	
		ಪಟದ್ವಕಲ್ಲ	119,120	

7	ಶ್ರೀ ಎಂ.ಈ.ರಾಜೋಡ. ಎ.ಇ.ಜಿಲ್ಲಾ ಪಂಚಾಯತ ಬದಾಮಿ	ಹಿರೇಮುಚ್ಚಳಗುಡ್ಡ,	71	ಬಾದಾಮಿ
		ಚಿಕ್ಕಮುಚ್ಚಳಗುಡ್ಡ,	72	
		ಬೇಡರಬೂದಿಹಾಳ,	73	
		ಆಡಗಲ್,	106,106A,107,108	
		ಕುಟಕನಕೇರಿ,	111,112	
		ಬಿ ಎನ್ ಜಾಲಿಹಾಳ,	117	
		ನಂದಿಕೇಶ್ವರ,	124,125,126, 127	
		ಕಬ್ಬಲಗೇರಿ	153	
8	ಶ್ರೀ ಸುರೇಶ್.ಹುಗ್ಗಿ. ಬಿ.ಇ.ಓ. ಬದಾಮಿ	ಗೋನಾಳ,	121	ಬಾದಾಮಿ
		ಶಿರಬಡಗಿ,	122	
		ಮಂಗಳೂರ,	123	
		ನೆಲವಗಿ,	128	
		ನವಿಲಹೊಳೆ,	210	
		ಹಿರೇನಸಬಿ,	211	
		ಮಣ್ಣೇರಿ,	219	
		ಡಾನಕಶಿರೂರ,	220	
		ಬೇಲೂರ	221,222,223,224,224A	
9	ಶ್ರೀ ಎ.ವಾಯ್. ಚಲವಾದಿ ಎ.ಇ.ಇ. ಎಮ್.ಎಲ್.ಬಿ.ಸಿ ಉಪ ವಿಭಾಗ ನಂ 10 ಕುಳಗೇರಿ ಕ್ರಾಸ್	ಬಾದಾಮಿ	129,130,131,132,133,134,135,136, 137,138,139, 140	ಬಾದಾಮಿ
10	ಶ್ರೀ ವಾಯ್.ಬಿ.ಮಣಸಗಿ ಉಪ ನಿರ್ದೇಶಕರು ಪಶುಸಂಗೋಪನ ಇಲಾಖೆ ಬದಾಮಿ	ಬಾದಾಮಿ	141,142,143,144,145,146,147,148A, 149,150,151,151A,152	ಬಾದಾಮಿ
11	ಶ್ರೀ ಫಿ.ಎಸ್.ತೋರಗಲ್ ಎ.ಇ.ಇ.ಜಿಲ್ಲಾ ಪಂಚಾಯತ ಬದಾಮಿ	ಬೂದಿಹಾಳ,	197	ಬಾದಾಮಿ
		ಮುಮರಡ್ಡಿಹೊಪ್ಪ,	198	
		ಜಕನೂರ,	199	
		ನೀರಲಗಿ,	200	
		ತಮಿನಾಳ,	201	
		ಕಾತರಕಿ,	202	
		ಖ್ಯಾಡ,	203	
		ಚೊಳಚಗುಡ್ಡ	204,205,206,207,208	
12	ಶ್ರೀ ಮಸಗುಪ್ಪಿ. ಎ.ಇ.ಇ. ಪಿ.ಡ್ಲೊಡಿ.ಬದಾಮಿ	ಗಿಡ್ಡನಾಯಕನಾಳ,	212	ಬಾದಾಮಿ
		ಹೊಸೂರ,	213,214,215	
		ಗುಡ್ಡದಮಲ್ಲಾಪೂರ,	216	
		ನಸಗುನ್ನಿ,	217	
		ಅನಂತಗಿರಿ,	218	
		ಜಾಲಿಹಾಳ	225,226,227,228,229,230	

13	ಶ್ರೀ ವಾಯ್.ಜಿ. ತೋಟಗಾರ ಎ.ಇ.ಪಿಡ್ಲೊಡಿ ಬದಾಮಿ	ಕಿತ್ತಲಿ,	180,181	ಬಾದಾಮಿ
		ಸುಳ್ಳ,	182	
		ಮುತ್ತಲಗೇರಿ,	187,188,189	
		ಲಖಿಮಾಪೂರ,	190	
		ಹೆಬ್ಬಳ್ಳಿ,	192,192 A	
		ಯರಗೊಪ್ಪ ಎಸ್ ಬಿ,	193,194	
		ಶಿವಪೂರ,	195	
		ಮಲ್ಲಾಪೂರ ಎಸ್ ಎಲ್	196	
14	ಶ್ರೀ ದಾಸರ ತಾಲೂಕು ಜಲಾನಯನ ಅಧಿಕಾರಿಗಳು ಬದಾಮಿ	ಕರ್ಲಕೊಪ್ಪ,	167	ಬಾದಾಮಿ
		ಹಾಗನೂರ,	168	
		ತಳಕವಾಡ,	170	
		ಬೀರನೂರ,	171	
		ಕುಳಗೇರಿ,	175	
		ಖಾನಾಪೂರ ಎಸ್ ಕೆ,	174	
		ನರಸಾಪೂರ,	176	
		ವಡವಟ್ಟಿ,	177	
		ಗೋವನಕೊಪ್ಪ,	178	
		ಕಳಸ,	179	
		ಬೆಳವಲಕೊಪ್ಪ,	183	
		ಬಂಕನೇರಿ	184	
15	ಶ್ರೀ ಆರ್.ಎ.ಮನಗೂಳಿ ಎ.ಇ.ಇ.ಎಮ್.ಎಲ್.ಬಿ.ಸಿ ನಂ 10. ಕುಳಗೇರಿ	ಉಗಲವಾಟ,	101,102	ಬಾದಾಮಿ
		ಮುಷ್ಟಿಗೇರಿ,	104,105	
		ಕರಡಿಗುಡ್ಡ ಎಸ್ ಎನ್,	154,155	
		ನೀಲಗುಂದ,	156,157,158,159	
		ಚಿಲ್ಕೊಪ್ಪ,	166	
		ತಿಮ್ಮಾಪೂರ ಎಸ್ ಎನ್,	185	
		ಆಲದಕಟ್ಟಿ	186	
16	ಶ್ರೀ ಎಚ್.ಡಿ.ನರಹಟ್ಟಿ ಸಹಾಯಕ ಕೃಷಿ ನಿರ್ದೇಶಕರು ಬದಾಮಿ	ಹಾಲಿಗೇರಿ,	67,68	ಬಾದಾಮಿ
		ರಡ್ಡೇರತಿಮ್ಮಾಪೂರ,	69,70	
		ನೀರಲಕೇರಿ,	96,97	
		ಹಾಲಿಗೇರಿ,	98,99	
		ತಪ್ಪಸಕಟ್ಟಿ,	100	
		ಮಮಟಗೇರಿ,	103	
		ಹನಮಸಾಗರ,	160	
		ಕಲ್ಲಾಪೂರ ಎಸ್ ಕೆ,	161	
		ಕಾಕನೂರ,	162,163	
		ಚಿಮ್ಮನಕಟ್ಟಿ	164,165	

17	ಶ್ರೀ ಸಿ.ಎಂ.ಅಕ್ಕಿಳ್ಳಿ ಎ.ಇ. ಎಮ್.ಎಲ್.ಬಿ.ಸಿ ನಂ 07. ಕುಳಗೇರಿ	ಕೆರೂರ	51,52,53,54,55,56,57,58,59,60,61, 62,63,63 A,64,65,66	ಕೆರೂರ
----	--	-------	--	-------

24-ಬಾಗಲಕೋಟೆ ವಿಧಾನಸಭಾ ಕ್ಷೇತ್ರ

1	ಶ್ರೀ ಎಂ.ಎನ್. ಗದಗ, ಸಕಾನಿಅ ಬಿಟಿಡಿಎ ಉ.ವಿ.ನಂ.2, ಬಾಗಲಕೋಟೆ 9448960265	ಧರ್ಮನಗರ (ಅಲೂರ ಎಲ್.ಟಿ)	1	ಬಾಗಲಕೋಟೆ ಗ್ರಾಮೀಣ
		ಬಸವನಗರ (ಹಿರೇಗುಳಬಾಳ ಎಲ್.ಟಿ)	2	ಬಾಗಲಕೋಟೆ ಗ್ರಾಮೀಣ
		ಸೀತಿಮನಿ	3	ಬಾಗಲಕೋಟೆ ಗ್ರಾಮೀಣ
		ಮನಹಳ್ಳಿ	4	ಬಾಗಲಕೋಟೆ ಗ್ರಾಮೀಣ
		ರಾಂಪೂರ	19, 20	ಬಾಗಲಕೋಟೆ ಗ್ರಾಮೀಣ
		ಸೀತಿಮನಿ ಆರ್.ಎಸ್. (ರಾಂಪೂರ ಪಿಕ್)	21	ಬಾಗಲಕೋಟೆ ಗ್ರಾಮೀಣ
		ರಾಂಪೂರ ಪು.ಕೇ. (ಅಲೂರ)	22	ಬಾಗಲಕೋಟೆ ಗ್ರಾಮೀಣ
		ಗುಳಬಾಳ ಪು.ಕೇ.	23	ಬಾಗಲಕೋಟೆ ಗ್ರಾಮೀಣ
		ಗುಳಬಾಳ ಪು.ಕೇ. (ಮುತ್ತತ್ತಿ)	24	ಬಾಗಲಕೋಟೆ ಗ್ರಾಮೀಣ
2	ಶ್ರೀ ಎಮ್.ಡಿ.ವಾಲಿ ದೈಹಿಕ ಶಿಕ್ಷಣ ಅಧಿಕಾರಿಗಳು ಬಾಗಲಕೋಟೆ. 9611523055	ಮಂಕಣಿ	10	ಬಾಗಲಕೋಟೆ ಗ್ರಾಮೀಣ
		ಡೋಮನಾಳ	11	ಬಾಗಲಕೋಟೆ ಗ್ರಾಮೀಣ
		ಬೊಮ್ಮಣಗಿ	12, 13	ಬಾಗಲಕೋಟೆ ಗ್ರಾಮೀಣ
		ಚಿಕ್ಕಮ್ಮಗೇರಿ	14	ಬಾಗಲಕೋಟೆ ಗ್ರಾಮೀಣ
		ಹಿರೇಮ್ಮಗೇರಿ	15	ಬಾಗಲಕೋಟೆ ಗ್ರಾಮೀಣ
		ಹಂಡರಗಲ್ಲ	16	ಬಾಗಲಕೋಟೆ ಗ್ರಾಮೀಣ
		ಸುತಗುಂಡಾರ	17, 18	ಬಾಗಲಕೋಟೆ ಗ್ರಾಮೀಣ
		ಚಿಟಗಿನಕೊಪ್ಪ	36	ಬಾಗಲಕೋಟೆ ಗ್ರಾಮೀಣ
		ಮುದುವಿನಕೊಪ್ಪ	37	ಬಾಗಲಕೋಟೆ ಗ್ರಾಮೀಣ
3	ಶ್ರೀ ಎಸ್.ಎಲ್. ಚಿಣ್ಣನ್ನವರ, ಸ.ಇಂ. ಬಿಟಿಡಿಎ ಉ.ವಿ.ನಂ.2, ಬಾಗಲಕೋಟೆ, 9448986688	ದೇವಲಾಪೂರ	38	ಬಾಗಲಕೋಟೆ ಗ್ರಾಮೀಣ
		ಜಡ್ಡಾಮಕುಂಟಿ	25, 26	ಬಾಗಲಕೋಟೆ ಗ್ರಾಮೀಣ
		ಇಲ್ಲಾಳ	27	ಬಾಗಲಕೋಟೆ ಗ್ರಾಮೀಣ
		ತಳಗಿಹಾಳ	28	ಬಾಗಲಕೋಟೆ ಗ್ರಾಮೀಣ
		ಶಿರಗುಪ್ಪಿ ಪು.ಕೇ.	29	ಬಾಗಲಕೋಟೆ ಗ್ರಾಮೀಣ
		ಬೆಣ್ಣೂರ ಪು.ಕೇ.	30, 31	ಬಾಗಲಕೋಟೆ ಗ್ರಾಮೀಣ
		ಚಿಕ್ಕಮೂರಮಟ್ಟಿ, ಹಿರೇಮೂರಮಟ್ಟಿ	32	ಬಾಗಲಕೋಟೆ ಗ್ರಾಮೀಣ
		ಹಿರೇಹೊದ್ದೂರ, ಚಿಕ್ಕಹೊದ್ದೂರ	33	ಬಾಗಲಕೋಟೆ ಗ್ರಾಮೀಣ
		ಲವಳೇಶ್ವರ ಎಲ್.ಟಿ.	43	ಬಾಗಲಕೋಟೆ ಗ್ರಾಮೀಣ

		ಮುಡಪಲಜೇವಿ	44	ಬಾಗಲಕೋಟೆ ಗ್ರಾಮೀಣ
		ಆಚನೂರ	45, 46	ಬಾಗಲಕೋಟೆ ಗ್ರಾಮೀಣ
4	ಶ್ರೀ ಟಿ.ಬಿ. ಬಾಗೋಡಿ, ಸ.ಕಾ.ನಿ.ಅ., ಬಿಟಿಡಿಎ ಉ.ವಿ.ನಂ.9, ಬಾಗಲಕೋಟೆ, 9448646468	ಹೊಸೂರ	5	ಬಾಗಲಕೋಟೆ ಗ್ರಾಮೀಣ
		ನಾಗಸಂಪಗಿ	6	ಬಾಗಲಕೋಟೆ ಗ್ರಾಮೀಣ
		ನಾಗರಾಳ	7	ಬಾಗಲಕೋಟೆ ಗ್ರಾಮೀಣ
		ನಾಯನೇಗಲಿ	8, 9	ಬಾಗಲಕೋಟೆ ಗ್ರಾಮೀಣ
		ತಿಮ್ಮಾಪೂರ	34	ಬಾಗಲಕೋಟೆ ಗ್ರಾಮೀಣ
		ತಿಮ್ಮಾಪೂರ ಪು.ಕೇ.	35	ಬಾಗಲಕೋಟೆ ಗ್ರಾಮೀಣ
		ಬೋಡನಾಯ್ಕನದಿನ್ನಿ	39, 40	ಬಾಗಲಕೋಟೆ ಗ್ರಾಮೀಣ
		ಬಿಲ್ಲಕೆರೂರ	41, 42	ಬಾಗಲಕೋಟೆ ಗ್ರಾಮೀಣ
		ಸಂಗಾಪೂರ	47	ಬಾಗಲಕೋಟೆ ಗ್ರಾಮೀಣ
5	ಶ್ರೀ ಬಿ.ಎಲ್. ಶಿವನಾಳ, ಸ.ಕಾ.ನಿ.ಅ. ಬಿಟಿಡಿಎ ಉ.ವಿ.ನಂ.1, ಬಾಗಲಕೋಟೆ, 9986140109	ಭಗವತಿ	54, 55, 56	ಬಾಗಲಕೋಟೆ ಗ್ರಾಮೀಣ
		ಹಳ್ಳೂರ	57,58,59	ಬಾಗಲಕೋಟೆ ಗ್ರಾಮೀಣ
		ಬೇವೂರ	60,61,62,63,64	ಬಾಗಲಕೋಟೆ ಗ್ರಾಮೀಣ
		ಚೌಡಾಪೂರ	65,65ಎ	ಬಾಗಲಕೋಟೆ ಗ್ರಾಮೀಣ
		ಬೈರಮಟ್ಟಿ	66	ಬಾಗಲಕೋಟೆ ಗ್ರಾಮೀಣ
6	ಶ್ರೀ ಎಸ್.ಜಿ.ಮಾಸೂರ, ಸ.ಕಾ.ನಿ.ಅ. ಕ್ವಾಲಿಟಿ ಕಂಟ್ರೋಲ್, ಕೆಬಿಜೆಎನ್‌ಎಲ್ ಉ.ವಿ., ಬಾಗಲಕೋಟೆ, 9449647561	ಕಡ್ಲಿಮಟ್ಟಿ	48	ಬಾಗಲಕೋಟೆ ಗ್ರಾಮೀಣ
		ಮುಗಳೋಳ್ಳಿ ಪು.ಕೇ.	49,50,51	ಬಾಗಲಕೋಟೆ ಗ್ರಾಮೀಣ
		ಕಿರಸೂರ	52,53	ಬಾಗಲಕೋಟೆ ಗ್ರಾಮೀಣ
		ಮನ್ನಿಕಟ್ಟಿ	70	ಬಾಗಲಕೋಟೆ ಗ್ರಾಮೀಣ
		ಹೊನ್ನಾಕಟ್ಟಿ	71,72	ಬಾಗಲಕೋಟೆ ಗ್ರಾಮೀಣ
7	ಶ್ರೀ ಆರ್.ಬಿ. ಪಾಟೀಲ, ಸ.ಕಾ.ನಿ.ಅ., ಜಲ ನಿರ್ಮಲ, ಬಾಗಲಕೋಟೆ, 9480824088	ಮುಚಬಿಂಡಿ	149	ಬಾಗಲಕೋಟೆ ಗ್ರಾಮೀಣ
		ಮುಚಬಿಂಡಿ ಎಲ್.ಟಿ-2	150	ಬಾಗಲಕೋಟೆ ಗ್ರಾಮೀಣ
		ಮುಚಬಿಂಡಿ ಎಲ್.ಟಿ-1	151	ಬಾಗಲಕೋಟೆ ಗ್ರಾಮೀಣ
		ಶಿಗಿಕೇರಿ	152, 153	ಬಾಗಲಕೋಟೆ ಗ್ರಾಮೀಣ
		ಶಿಗಿಕೇರಿ ಪು.ಕೇ.	154	ಬಾಗಲಕೋಟೆ ಗ್ರಾಮೀಣ
		ಬೇವಿನಮಟ್ಟಿ	155, 156	ಬಾಗಲಕೋಟೆ ಗ್ರಾಮೀಣ
		ಬೇವಿನಮಟ್ಟಿ ಪು.ಕೇ (ಮಲ್ಲಾಪೂರ)	157	ಬಾಗಲಕೋಟೆ ಗ್ರಾಮೀಣ
		ಗುಂಡನಪಲ್ಲಿ ಪು.ಕೇ.	158	ಬಾಗಲಕೋಟೆ ಗ್ರಾಮೀಣ
		ನೀರಲಕೇರಿ	159,160	ಬಾಗಲಕೋಟೆ ಗ್ರಾಮೀಣ
8	ಶ್ರೀ ಎಂ.ಎ. ಜ್ಯೋತಿ, ಸ.ಇಂ. ವಾಟರ್ ಗೇಜಿಂಗ್, ಬಾಗಲಕೋಟೆ, 9448228334	ಶಿರೂರ ಎಲ್.ಟಿ. (ನೀಲಾನಗರ)	161,162,163	ಬಾಗಲಕೋಟೆ ಗ್ರಾಮೀಣ
		ಶಿರೂರ	164,165,166,167,168, 169,170,171	ಬಾಗಲಕೋಟೆ ಗ್ರಾಮೀಣ

9	ಶ್ರೀ ಜಿ.ಬಿ. ಹೂಗಾರ, ಸಹಾಯಕ ನಿರ್ದೇಶಕರು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ತಾ.ಪಂ. ಬಾಗಲಕೋಟೆ, 9480851107	ಬೆನಕಟ್ಟಿ	67,68,69	ಬಾಗಲಕೋಟೆ ಗ್ರಾಮೀಣ
		ಇಂಗಳಗಿ	172	ಬಾಗಲಕೋಟೆ ಗ್ರಾಮೀಣ
		ಬಸರಿಕಟ್ಟಿ	173	ಅಮೀನಗಡ
		ಕಡಿವಾಲ ಕಲ್ಲಾಪೂರ	174	ಅಮೀನಗಡ
		ಅಂಬಲಿಕೊಪ್ಪ	175	ಅಮೀನಗಡ
		ಬೂದಿಹಾಳ ಎಸ್.ಕೆ.	176	ಅಮೀನಗಡ
		ಬಸವನಾಳ	177	ಅಮೀನಗಡ
		ಮೂಗನೂರ	178	ಅಮೀನಗಡ
		ಸುರಳಿಕಲ್ಲ	179	ಅಮೀನಗಡ
10	ಶ್ರೀ ಎ.ಎ. ತೆಲಸಂಗ, ಸ.ಕಾ.ನಿ.ಅ., ಪಿ.ಎಂ.ಜಿ.ಎಸ್.ವೈ. ಉ.ವಿ. ಬಾಗಲಕೋಟೆ, 9448019649	ಕಮತಗಿ	180,181,182,182ಎ, 183,183ಎ, 184,185, 186, 187,188,189,190	ಕಮತಗಿ
11	ಶ್ರೀ ಎನ್.ಬಿ. ಗೋರವರ, ಬಿಇಒ, ಬಿಸಿಲೂಟ ಅಧಿಕಾರಿಗಳು, ಬಾಗಲಕೋಟೆ, 9448606463	ಬೇವವಿನಾಳ	191	ಅಮೀನಗಡ
		ಹಿರೇಮಾಗಿ	192, 193	ಅಮೀನಗಡ
		ಮಾದಾಪೂರ	194	ಅಮೀನಗಡ
		ರಾಮತಾಳ	195	ಅಮೀನಗಡ
		ಹೂವಿಣಹಳ್ಳಿ	196	ಅಮೀನಗಡ
		ಮುಳ್ಳೂರ	197	ಅಮೀನಗಡ
		ಕಳ್ಳಿಗುಡ್ಡ	211	ಅಮೀನಗಡ
		ನಿಂಬಲಗುಂದಿ	212	ಅಮೀನಗಡ
		ಐಹೊಳ್ಳಿ	213, 214, 215	ಅಮೀನಗಡ
12	ಶ್ರೀ ಎಸ್.ಜೆ. ಹಡಪದ, ಮ್ಯಾನೇಜರ, ಎಸ್.ಎಸ್.ಎಸ್.ಟಿ. ಡೆವಲಪ್‌ಮೆಂಟ್ ಕಾರ್ಪೊರೇಶನ್, ಬಾಗಲಕೋಟೆ, 9901992484	ಅಮೀನಗಡ	198,199,200,201,202, 203,204,205,206,207, 207ಎ, 208, 209,210	ಅಮೀನಗಡ
13	ಶ್ರೀ ಎಸ್.ಜಿ. ದಾಸರ, ಸ.ಕಾ.ನಿ.ಅ., ಬಿಟಿಡಿಎ ಉ.ವಿ.ನಂ.7, ಬಾಗಲಕೋಟೆ, 9448252076	ನವನಗರ	123,124,126,128,132, 133,134,140,141,146, 146ಎ,147,148	ನವನಗರ
14	ಶ್ರೀ ಎ.ಪಿ.ಕಲ್ಯಾಣಶೆಟ್ಟಿ ಎ.ಇ. ಬಿ.ಟಿ.ಡಿ.ಎ ಬಾಗಲಕೋಟೆ. 9480849261	ಬಾಗಲಕೋಟೆ	73,74,75,76,77,78,79, 80,81	ಬಾಗಲಕೋಟೆ
		ನವನಗರ	125,127,127ಎ, 129,130	ನವನಗರ

15	ಶ್ರೀ ಎಸ್.ಕೆ. ಬಿರಾದಾರ ಪಾಟೀಲ, ಮುಖ್ಯ ಇಂಜಿನೀಯರ, ಬಿಟಿಡಿಎ, ಬಾಗಲಕೋಟೆ, 9845754121	ಬಾಗಲಕೋಟೆ	87,88,89,90,91,92,93,94, 95,96,97,98,99,101,103	ಬಾಗಲಕೋಟೆ
16	ಶ್ರೀ ಎ ಎಸ್ ಭಜಂತ್ರಿ, ಲೆಕ್ಕ ಪರಿಶೋಧಕರು ಸಿಎಂಸಿ ಬಾಗಲಕೋಟೆ	ನವನಗರ	135,136,137,138,139,142, 143,144,145,131	ನವನಗರ
17	ಶ್ರೀ ಪಿ.ಕೆ. ಬಿರಾದಾರ ಪಾಟೀಲ, ಸ.ಕಾ.ನಿ.ಅ., ಜಿಆರ್.ಬಿಸಿ, ಉ.ವಿ. ಕಲಾದಗಿ, ಕ್ಯಾಂಪ: ಬಾಗಲಕೋಟೆ, 9886384243	ಬಾಗಲಕೋಟೆ	82,83,84,85,86,109,114,117, 118,119,120,121,122	ಬಾಗಲಕೋಟೆ
18	ಶ್ರೀ ರಾಮಚಂದ್ರಪ್ಪ, ಸ.ಕಾ.ನಿ.ಅ., ಕೆ.ಯು.ಡಬ್ಲ್ಯು.ಎಸ್., ಬಾಗಲಕೋಟೆ, 9480813186	ಬಾಗಲಕೋಟೆ	100,102,104,105,106,107, 108,110,111,112,113,115,116	ಬಾಗಲಕೋಟೆ

25-ಹುನಗುಂದ ವಿಧಾನಸಭಾ ಕ್ಷೇತ್ರ

1	ಶ್ರೀ ದರ್ಬಾರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೆ.ಬಿ.ಜಿ.ಎನ್.ಎಲ್ ಕಮತಗಿ ಮೋಬೈಲ ನಂ: 9845045736	ಕಟಗೂರ	1	ಹುನಗುಂದ
		ತುರಡಗಿ	2	
		ಬಿಸಲದಿನ್ನಿ	3	
		ವಳಕಲದಿನ್ನಿ	4	
		ಸಂಗಮ	5, 6, 7, 8	
		ವರಗೋಡದಿನ್ನಿ	26	
		ಕೆಂಗಲ್ ಕಡಪಟ್ಟಿ	27	
		ಹೂವನೂರ	28	
		ನಂದನೂರ	29	
		ಗಂಜಿಹಾಳ	30, 31, 32	
		ಹಿರೇಮಳಗಾವಿ	48, 48 A	
2	ಜೇತನ ಸಹಾಯಕ ಅಭಿಯಂತರರು ಕೆ.ಬಿ.ಜಿ.ಎನ್.ಎಲ್ ಕಮತಗಿ ಮೋಬೈಲ ನಂ: 9900952713	ಅಡಿಹಾಳ	9	ಹುನಗುಂದ
		ಕಮದತ್ತ	10	
		ಧನ್ನೂರ	11, 12	
		ಮರೋಳ	13, 14	
		ಕೊಪ್ಪ ಎಸ ಎಮ್	15	
		ಹುಲ್ಲಳ್ಳಿ	16	
		ಹಾವರಗಿ	17	
		ಕೌಜಗನೂರ	18	
		ಅನಪಕಟ್ಟಿ	19	
		ಇದ್ದಲಗಿ	24, 25	
		ಬೆಳಗಲ್ಲ	33, 33A	
		ಬಿಸನಾಳ ಕೊಪ್ಪ	34	

3	ಎ ಟಿ ಬಿಜ್ಜಳ ತಾಲೂಕಾ ಯೋಜನಾಧಿಕಾರಿಗಳು ತಾಲೂಕಾ ಪಂಚಾಯತ ಹುನಗುಂದ ಮೋಬೈಲ ನಂ: 9902475220	ರಾಮವಾಡಗಿ	67	ಹುನಗುಂದ
		ಹಗೇದಾಳ	69	
		ಕಡಿವಾಲ ಇನಾಂ	56	
		ಚಿಂತಕಮಲದಿನ್ನಿ	57	
		ಜಾಲಕಮಲದಿನ್ನಿ	43	
		ಮನ್ನಥನಾಳ	44	ಇಲಕಲ್ಲ
		ಲವಳಸರ	45	
		ಕಮಲದಿನ್ನಿ	22	
		ದಾಸಬಾಳ	23	
		ಅಮರವಾಡಗಿ	20	
		ಇಸ್ಲಾಂಪೂರ	21	
		ಮೋಚಾಪೂರ	35	
		ಚಿನ್ನಾಪೂರ ಎಸ್ ಕೆ	36	
		ಕೋಡಿಹಾಳ	37,38,39	
4	ಪ್ರವೀಣ ಸಹಾಯಕ ಅಭಿಯಂತರರು ಕೆ.ಬಿ.ಜೆ.ಎನ್.ಎಲ್ ಸಂಗಮ ಮೋಬೈಲ ನಂ: 9886236224	ಹುನಗುಂದ	70,71,72,73,74,75,76,77,78,79,80, 81,82,83,84	ಹುನಗುಂದ
5	ಬಿ ಟಿ ಧೂಪದ ಯೋಜನಾ ಆಡಳಿತಾಧಿಕಾರಿಗಳು ಕೆ.ಎಚ್.ಡಿ.ಸಿ. ಇಲಕಲ್ಲ ಮೋಬೈಲ ನಂ: 9900017320	ಕಂಬಳಿಹಾಳ	60	ಇಲಕಲ್ಲ
		ಚಾಮಲಾಪೂರ	61	
		ತೊಂಡಿಹಾಳ	135	
		ಹೆರೂರ	126, 126A	
		ಗಡಿಸುಂಕಾಪೂರ	109	
		ತುಂಬಾ	110	
		ಚಿನ್ನಾಪೂರ ಎಸ್ ಟಿ	111	
		ಕೇಸರಭಾವಿ	112	
6	ಆರ್ ಎಸ್ ಕಾಂಬಳೆ ಮುಖೋಪಾಧ್ಯಾಯರ ಸರ್ಕಾರಿ ಪ್ರೌಢ ಶಾಲೆ ಕರಡಿ ಮೋಬೈಲ ನಂ: 9901106122	ಅಮರಾವತಿ	98, 99	ಹುನಗುಂದ
		ಘಟ್ಟಗನೂರ	68	ಇಲಕಲ್ಲ
		ಬಿಂಜವಾಡಗಿ	66	
		ಬೆನಕನಡೋಣಿ	62	
		ಬೂದಿಹಾಳ ಎಸ್ ಕೆ	63	
		ತುರಮರಿ	64	
		ನಿಡಸನೂರ	65	
		ಚಟ್ಟಿಹಾಳ	100	
		ಜಂಬಲದಿನ್ನಿ	101	
		ತಾರಿವಾಳ	102	
		ಹೇಮವಾಡಗಿ	58	
		ಪಾಲ್ತಿ	59	
		ಕರಡಿ	40, 41, 42	

7	ರತೇಶ ಅಭಿಯಂತರರು ಕೆ.ಬಿ.ಜಿ.ಎನ್.ಎಲ್ ಕಮತಗಿ ಮೋಬೈಲ ನಂ: 9739505416	ಹಿರೇಸಿಂಗನಗುತ್ತಿ	128, 129	ಇಲಕಲ್ಲ
		ಗೋನಾಳ ಎಸ್ ಕೆ	130	
		ಕೃಷ್ಣಾಪೂರ	131	
		ಚಿಕ್ಕಸಿಂಗನಗುತ್ತಿ	132	
		ವಜ್ಜಲ	204	
		ಹಿರೇ ಓತಗೇರಿ	205	
		ಚಿಕ್ಕ ಓತಗೇರಿ	206	
8	ವಿಶ್ವನಾಥ ಬಡಿಗೇರ ಸಹಾಯಕ ಅಭಿಯಂತರರು	ಹನಮನಾಳ ಎಸ್ ಟಿ	214	ಇಲಕಲ್ಲ
		ಗುಗಲಮರಿ	215	
		ಹಿರೇಕೊಡಗಲಿ	216, 217	
	ಮರೋಳ ಏತ ನೀರಾವರಿ ಉಪ ವಿಭಾಗ ಇಲಕಲ್ಲ ಮೋಬೈಲ ನಂ: 9448694018	ಬಲಕುಂದಿ	218, 218A	
		ಬಲಕುಂದಿ ತಾಂಡ (ಈಶ್ವರನಗರ)	219, 219A	
		ಈಶ್ವರನಗರ (ಬಲಕುಂದಿ ತಾಂಡ) ವಡ್ಡರ ಹೊಸುರ	220	
		ಸಂಕ್ಲಾಪೂರ	221	
		ಚಿಕ್ಕಕೊಡಗಲಿ	222, 223	
		ಚಿಕ್ಕಕೊಡಗಲಿ (ಸೇವಾಲಾಲ ನಗರ)	224	
		ಹಿರೇಉಪನಾಳ	203	
9	ಕೃಷ್ಣಮೂರ್ತಿ ಸಹಾಯಕ ಅಭಿಯಂತರರು ಕೆ.ಬಿ.ಜಿ.ಎನ್.ಎಲ್ ಸಂಗಮ ಮೋಬೈಲ ನಂ: 9738049230	ಕುಣಬೆಂಚಿ	116	ಅಮೀನಗಡ
		ಕ್ಯಾದಿಗೇರಿ	117	
		ಚಿಲ್ಲಾಪುರ	118	
		ಬೇನಕನವಾರಿ	119	
		ಸಿದ್ದನಕೊಳ್ಳ	120	
		ತಳ್ಳಿಕೆರಿ	121	
		ಗೋರಜನಾಳ	122	
		ನಾಗೂರ	123, 124	ಹುನಗುಂದ
		ಚಿತ್ತವಾಡಗಿ	125	
		ಹಿರೇಬಾದವಾಡಗಿ	97	
		ಬನ್ನಿಹಟ್ಟಿ	113	
		ವೀರಾಪೂರ	114	
10	ಎಮ್ ಎಮ್ ಕಂದಗಲ್ಲ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಮುರಡಿ ಮೋಬೈಲ ನಂ: 9480816980	ಗುಡೂರ ಎಸ್ ಸಿ	190, 191, 192, 193, 194, 195, 196, 197, 198, 199	ಅಮೀನಗಡ
		ಮುರಡಿ	200, 201	
		ಗಾಣದಾಳ	202	

11	ಎಮ್ ಎಮ್ ನಾರಗಲ್ಲ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಭೀಮನಗಡ ಮೋಬೈಲ ನಂ: 9480816991	ಕೆಲೂರ	178, 179, 180, 181	ಅಮೀನಗಡ
		ಭೀಮನಗಡ	182	
		ಉಪನಾಳ ಎಸ್ ಸಿ	183	
		ಚಿಕನಾಳ	184, 185	
		ಇಲಾಳ	186	
		ವಡಗೇರಿ	187, 188	
		ದಮ್ಮೂರ	189	
12	ವಿ ಬಿ ಜೀರಗಿ ದೈಹಿಕ ಶಿಕ್ಷಣ ಪರಿವೀಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹುನಗುಂದ ಮೋಬೈಲ ನಂ: 9449767772	ಇಲಕಲ್ಲ	136, 137, 138, 139, 140, 141, 142, 143, 144, 145, 146, 147, 148, 149	ಇಲಕಲ್ಲ
13	ಎಮ್ ಪಿ ಗೋಟುರ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಇಲಕಲ್ಲ ಮೋಬೈಲ ನಂ: 9448423994	ಇಲಕಲ್ಲ	150, 151, 152, 153, 154, 155, 155A, 156, 156A, 157, 158, 159, 160, 161, 162, 163	ಇಲಕಲ್ಲ
14	ಆರ್ ಎಸ್ ಆದಾಪೂರ ಉಪನ್ಯಾಸಕರು ಡೈಟ ಇಲಕಲ್ಲ ಮೋಬೈಲ ನಂ: 9535355959	ಇಲಕಲ್ಲ	164, 165, 166, 167, 168, 169,170, 171, 172, 173, 174, 175, 176, 177	ಇಲಕಲ್ಲ
15	ಅವಿನಾಶ ಸಹಾಯಕ ಅಭಿಯಂತರರು ಕೆ.ಬಿ.ಜಿ.ಎನ್.ಎಲ್ ಸಂಗಮ ಮೋಬೈಲ ನಂ: 8197557075	ರಕ್ಕಸಗಿ	87, 88	ಅಮೀನಗಡ
		ಸೂಳೇಭಾವಿ	89, 90, 91, 92, 93, 94, 95,	
		ಹಿರೇಯರನಕೇರಿ	96	ಹುನಗುಂದ
		ಹೊನ್ನರಹಳ್ಳಿ	115	
16	ಯು ಬಿ ಧರಿಕಾರ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಗಂಜಿಹಾಳ ಮೋಬೈಲ ನಂ: 9972435635	ಹಡಗಲಿ	46,47	ಹುನಗುಂದ
		ಚಿಕ್ಕಮಾಗಿ	49, 49A	
		ಪೈರವಾಡಗಿ	50	
		ಗಂಗೂರ	51, 52	
		ಚಿತ್ತರಗಿ	53, 54	
		ತಿಮ್ಮಾಪೂರ	55	
		ಹುಲಗಿನಾಳ	85, 86	
17	ಬಿ ಆರ್ ಅಂಬಿಗೇರ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ ಮೋಬೈಲ ನಂ: 9448751699	ಕಂದಗಲ್ಲ	207, 208, 290, 210, 210A, 211	ಇಲಕಲ್ಲ
		ಸೋಮಲಾಪೂರ	212	
		ಗೋನಾಳ ಎಸ್ ಟಿ	213	
		ಮರಟಗೇರಿ	225, 226	
18	ಕಲ್ಯಾಣಕುಮಾರ ಸಹಾಯಕ ಅಭಿಯಂತರರು ಮರೋಳ ಏತ ನೀರಾವರಿ ಉಪ ವಿಭಾಗ ಇಲಕಲ್ಲ ಮೋಬೈಲ ನಂ: 9620328044	ಇಂಗಲಗಿ	127	ಇಲಕಲ್ಲ
		ಗೊರಬಾಳ	133 & 134	
		ಚಿಕ್ಕ ಆದಾಪೂರ	103, 103ಎ	
		ಹಿರೇ ಆದಾಪೂರ	104	
		ನ ದವಾಡಗಿ	105,106,107,108	

Flying Squads

No. and Name of Assembly Constituency	Jurisdiction	Name and Designation of head of the Flying Squads
19 Mudhol(S.C.)	Mudhol Hobli	Goudappa Sannamani. AEE UKP Mudhol. 9481570092
	Lokapur Hobli	V K Deshpande. EO, Taluk Panchayat Mudhol. 9480851125
	Mudhol City	Sandeep Jain Engineer UKP Mudhol. 9986449091
20-Terdal	Terdal Hobli	Shri R. R. Kulkarni AEE CMC Rabakavi-Banhatti. 9448853102
	Mahalingapur area	K B Valgad. AEE GLBC Jamkhandi-9902699967
	Rabakavi-Banahatti City	R.M. Kodage, Commissioner CMC Rabakhavi-Banahatti. 9901919691
21-Jamkhandi	Jamkhandi Hobli	B.P. Mashannavar. Grade-II Tahsildar, Tahsildar Office, Jamkhandi. 9448560110
	Savalagi Hobli	S.G. Bhosale. EO, Taluk Panchayat, Jamkhandi. 9480851005
	Jamkhandi City	Sri U.S. Ganger. AEE CMC- Jamkhandi 9986084035
22-Bilgi	Bilgi Taluka	B.N. Basavaraj. CDPO Bilagi. 9945981885
	Kaladagi Hobli	B.R. Shrihari. Secretary APMC Bagalkot. 9448854873
	Kerur Hobli	R S Revadagar, Grade-II Tahsildar, Tahsildar Office, Badami. 9448783811
23-Badami	Badami Hobli	Nandakumar Gunda. EO Taluk Panchayat. Badami. 9480851100
	Guledagudda Hobli	A.G. Pandit, Special Tahsildar, Guledagudda. 9902569525
	Kulagari Hobli	Y.G. Totagav. AE PWD Badami. 9448556277
24-Bagalkot	Bagalkot Rual Hoblis & Aminagad	D S Havaladar. EO Taluk Panchayat Bagalkot. 9480851105
	Sitimani Hobli	M.D. Wali, Physical Education Officer, Bagalkot.
	Bagalkot City	H.V. Kaladagi, Environmental Engineer, CMC Bagalkot
25-Hunagund	Hunagund Hobli & Partial of Aminagad Hobli	Gagiyavar. CDPO Hunagund. 9449992130
	Ilkal Hobli	G.N. Gonal. AEE CMC Ilkal. 9964724371
	Karadi Hoblis	Vishwanath Badiger, A.E. ARBC, Sub Dn. Ilkal 9448694018

MCC-cum-Flying Squads

No. and Name of Assembly Constituency	Jurisdiction	Name and Designation of head of the Flying Squads
19 Mudhol(S.C.)	Mudhol Hobli	Gaddanakeri, Deputy Registrar of Co- Operative Societies, Bagalkot 9448789531
	Lokapur Hobli	Shri:B.L.Babaladi, P.D.O. Lokapur 9945416814
	Mudhol City	Shri:Sunagar, Chief Officer, TMC, Mudhol.

20-Terdal	Terdal Hobli	Shri:Arunakumar, Chief Officer, TMC, Terdal 9448882254
	Mahalingapur area	S.A.Goudar, AEE, D.U.D.C.Bagalkot
	Rabakavi-Banahatti City	Shri:S.G.Ambiger, Manager, CMC, Rabakavi-Banahatti 9880879451
21-Jamkhandi	Jamakhandi Hobli	Shri. A.K.Arjunagi A.E.E. R & R. UKP, Jamakhandi 9916867046
	Savalagi Hobli	Assistant Director, Sericulture 9448222554
	Jamakhandi City	Commissioner, CMC, Jamakhandi 9448210225
22-Bilgi	Bilgi Taluka	Shri:Shivanand Kottonnavar, PDO, Galagali. 9902796811
	Kaladagi Hobli	Shri:B.B.Konappanavar, Agriculture Officer, Kaladagi. 9916199313
	Kerur Hobli	Shri:Sajja, Industrial Development officer, Badami 9945779798
23-Badami	Badami Hobli	Shri:Naganur, Chief Officer, TMC, Badami 9448779859
	Guledagudda Hobli	Shri:D.T.Chandragiri, PDO 9902608604
	Kulageri Hobli & Kerur Town	Shri:K.R.Prakash, J.E., MLBC Sub. Dn.No.10, Kulageri
24-Bagalkot	Bagalkot Rual Hoblis & Aminagad	Shri:A.B.Vanti, Agriculture Officer, Agril. TGraining Centre, Rampur. 9902223310
	Sitimani Hobli	Shri:I.S.Kalagi, PDO, Hiore-Gulbal. 9480851242
	Bagalkot City	Shri:V.Munishyamappa, Commissioner, CMC Bagalkot. 9449532932
25-Hunagund	Hunagund Hobli & Partial of Aminagad Hobli	Shri:K.M.Balappa, Assistant Director of Horticulture, Hunagund. 9972467330
	Ilkal Hobli	Shri:V.B.Hiremath, Assistant Director NREG. 9008849789
	Karadi Hoblis	Shri:K.V.Balulad, AEE, PWD, Hunagund. 9731314300

Static Surveillance Team Bagalkot District :-

No. and Name of Assembly Constituency	Jurisdiction	Name and Designation of the head of the Static Surveillance Team
19 Mudhol(S.C.)	Mudhol Hobli	G N Matapati. BEO Mudhol. 9480695005
	Lokapur Hobli	Mulimani. AEE GLBC. Lokapur. 9448560570.
	Mudhol City	G N Mali. Siriculture Officer Mudhol. 9900847430.
20-Terdal	Terdal Hobli	Dr.Rajkumar Dashavant. Veternary Officer. 7760436443.
	Mahalingapur area	H R Sankappanavar.AEE, GLBC Mahalingapur. 9342902585.
	Rabakavi-Banahatti City	R R Kulkarni.AEE CMC Rabakavi Banahatti. 9448853102.

No. and Name of Assembly Constituency	Jurisdiction	Name and Designation of the head of the Static Surveillance Team
21-Jamkhandi	Jamkhandi Hobli	A C Gangadhar. BEO. Jamkhandi. 9480695004
	Savalagi Hobli	A S Ustad. Senior Horticultur Officer. Jamkhandi. 8884880620
	Jamkhandi City	S N Chavan. AE KUIDFC. CMC Jamkhandi. 9448037835
22-Bilgi	Bilgi Taluka (Except)	R C Kamat. EO Taluk panchayat Bilagi.9480851110.
	Galagali	N.D. Masuti, Junior Engineer, GLBC No.8, BilgiMob. 9448972556
	Kaladagi Hobli	Nagathan AEE GRBC Gaddanakeri.9480263324.
	Kerur Hobli	S.S.Hiregoudar, AEE, PWD, Badami.9986511035
23-Badami	Badami Hobli	Suresh Huggi. BEO Badami. 9480695000
	Guledagudda Hobli	C H Katagari.AEE MLBC Guledgudd. 9448347285.
	Kulagari Hobli	H D Narahatti.Assistant Director of Agrilcutar Badami. 9448148651.
24-Bagalkot	Bagalkot Rual Hoblis & Aminagad	R B Patil AEE, Jal Nirmal, Bagalkot.9480824088
	Sitimani Hobli	M N Gadag. AEE BTDA Sub Dn No2 Bagalkot. 9448960265.
	Bagalkot City	A P KalayanShetti. AEE BTDA Bagalkot. 9480849261
25-Hunagund	Hunagund Hobli & Partial of Aminagad Hobli	Praveenkumar AE, KBJNL, Sangam.9886236224
	Ilkal Hobli	V B Jeeragi. BEO Hunagund. 9449767772.
	Karadi Hoblis	B T Dupad. KHBC Ilkal. 9900017320.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪ್ರಕಾಶ ವೈ.ಕೆ.,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ,

(ಕಾನೂನು ಮತ್ತು ಸುವ್ಯವಸ್ಥೆ)

P.R. 373

SC - 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂ: ಹೆಚ್‌ಡಿ 85 ಎಸ್‌ಎಸ್‌ಟಿ 2013, ಬೆಂಗಳೂರು, ದಿನಾಂಕ: 01/04/2013.

2013ರ ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ 1973ರ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ (ಕೇಂದ್ರ ಅಧಿನಿಯಮ 2/1974) ಸೆಕ್ಷನ್ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಅಧಿಸೂಚನೆಗೆ ಲಗತ್ತಿಸಿರುವ ಹಾಸನ ಜಿಲ್ಲೆಯ ವಿಧಾನಸಭಾ ಮತ ಕ್ಷೇತ್ರಗಳಿಗೆ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಕಾಣಿಸಿರುವ ಮತಗಟ್ಟೆಗಳ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (Special Executive Magistrates) ಎಂದು ನೇಮಿಸಲಾಗಿದೆ..

ಕೋಷ್ಟಕ

193-ಪ್ರವಣಿಗಳಿಗೊಳ ವಿಧಾನಸಭಾ ಕ್ಷೇತ್ರ

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
1	ಬಸವರಾಜು	ಸಹಕಾರ ಅಭಿವೃದ್ಧಿ ಅಧಿಕಾರಿಗಳು, ಚನ್ನರಾಯಪಟ್ಟಣ	ಕಸಬಾ ನಗರ ಪ್ರದೇಶ	9141924150
2	ಬಿ.ಕೆ. ಚನ್ನೇಗೌಡ	ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ	ಕಸಬಾ ಗ್ರಾಮೀಣ ಪ್ರದೇಶ	9480817813

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
3	ಕೆ.ಎಸ್. ಮಲ್ಲಪ್ಪ	ಕೃಷಿ ಅಧಿಕಾರಿ, ಚನ್ನರಾಯಪಟ್ಟಣ	ಶ್ರವಣಬೆಳಗೊಳ	9449133156
4	ಸಿ.ಎನ್. ಗಂಗಪ್ಪಗೌಡ	ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಚನ್ನರಾಯಪಟ್ಟಣ	ಹಿರೇಸಾವೆ	9448816423
5	ಎಸ್.ಎಲ್. ಕೃಷ್ಣಪ್ರಸಾದ್	ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಚನ್ನರಾಯಪಟ್ಟಣ	ನುಗ್ಗೇಹಳ್ಳಿ	9449707393
6	ರಾಮ ಹನುಮಯ್ಯ	ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಚನ್ನರಾಯಪಟ್ಟಣ	ಬಾಗೂರು	7259005421

194-ಅರಸೀಕೆರೆ ವಿಧಾನಸಭಾ ಕ್ಷೇತ್ರ

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
1	ಎಂ.ಆರ್. ಮುರುಳೀಧರ್	ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಅರಸೀಕೆರೆ	ಕಸಬಾ ನಗರ ಪ್ರದೇಶ	984589636
2	ಆರ್. ರಾಜಣ್ಣ	ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಅರಸೀಕೆರೆ	ಕಸಬಾ ಗ್ರಾಮೀಣ ಪ್ರದೇಶ	7259005418
3	ವಿಜಯ್ ಕುಮಾರ್ ಕೆ.ಎ.	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಅರಸೀಕೆರೆ	ಕಣಕಟ್ಟೆ	9844454295
4	ಸತ್ಯನಾರಾಯಣ	ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಅರಸೀಕೆರೆ	ಗಂಡಸಿ	9902776998
5	ದಯಾನಂದ	ಸಹಕಾರ ಅಭಿವೃದ್ಧಿ ಅಧಿಕಾರಿ, ಅರಸೀಕೆರೆ	ಬಾಣಾವರ	9481885410

195-ಬೇಲೂರು ವಿಧಾನಸಭಾ ಕ್ಷೇತ್ರ

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
1	ಫಣೀಂದ್ರ ಎಸ್.ಎನ್.	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹಾಸನ ಬೇಲೂರು	ಕಸಬಾ ನಗರ ಪ್ರದೇಶ	9448407816
2	ಎಂ.ಎಸ್. ಜನಾರ್ದನ್	ಕೃಷಿ ಅಧಿಕಾರಿ, ಕೃಷಿ ಇಲಾಖೆ, ಬೇಲೂರು	ಕಸಬಾ ಗ್ರಾಮೀಣ ಪ್ರದೇಶ	7740124174
3	ಬಿ.ಬಿ. ನಾಗೇಂದ್ರ ಪ್ರಸಾದ್	ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬೇಲೂರು	ಬಿಕ್ಕೋಡು	7259005420
4	ಸಚ್ಚಿನ್	ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಬೇಲೂರು	ಅರೇಹಳ್ಳಿ	9980674821
5	ಮಹೇಶ್	ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ಅರಸೀಕೆರೆ	ಹಳೆಬೀಡು	8970558369
6	ಹೆಚ್.ಎಂ. ಕಾಶಿನಾಥ್	ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಬಿ.ಸಿ.ಎಂ. ಇಲಾಖೆ, ಅರಸೀಕೆರೆ	ಮಾದಿಹಳ್ಳಿ	9480817811
7	ಹೆಚ್. ಗವಿರಂಗಪ್ಪ	ಸಹಾಯಕ ಇಂಜಿನಿಯರ್, ಯಗಚಿ ಯೋಜನೆ, ಬೇಲೂರು	ಜಾವಗಲ್	

196-ಹಾಸನ ವಿಧಾನಸಭಾ ಕ್ಷೇತ್ರ

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
1	ತಿಪ್ಪೇಸ್ವಾಮಿ	ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಹಾಸನ	ಕಸಬಾ ನಗರ ಪ್ರದೇಶ	9886134750

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
2	ದೇವರಾಜೇಗೌಡ	ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹಾಸನ	ಕಸಬಾ ಗ್ರಾಮೀಣ ಪ್ರದೇಶ	9482295966
3	ಎಸ್. ದೇವರಾಜು	ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಹಾಸನ	ಸಾಲಗಾಮ	8147216214

197-ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
1	ಡಿ.ಎಂ. ತಿಮ್ಮೇಗೌಡ	ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಹೊಳೆನರಸೀಪುರ	ಕಸಬಾ ನಗರ ಪ್ರದೇಶ	9480817815
2	ಡಿ. ಮಹದೇವಪ್ರಸಾದ್	ಸಹಾಯಕ ಇಂಜಿನಿಯರ್, ನಂ. 3, ಹೇಮಾವತಿ ಬಲದಂಡೆ ನಾಲ ವಿಭಾಗ, ಹೊಳೆನರಸೀಪುರ	ಕಸಬಾ ಗ್ರಾಮೀಣ ಪ್ರದೇಶ	-
3	ಮುನಿಸ್ವಾಮಿ ನಾಯ್ಕ	ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಹೊಳೆನರಸೀಪುರ	ದುದ್ದ	9448718431
4	ಯು.ಹೆಚ್. ಭಾನುಪ್ರಕಾಶ್	ಸಹಾಯಕ ಕೃಷಿ ನಿರ್ದೇಶಕರು, ಹೊಳೆನರಸೀಪುರ	ಶಾಂತಿಗ್ರಾಮ	7259005422
5	ದೇವರಾಜು ಎಲ್.ಜಿ.	ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹೊಳೆನರಸೀಪುರ	ಹಳೇಕೋಟೆ	8453563540
6	ಚಂದ್ರಶೇಖರ್ ಹೆಚ್.ಆರ್.	ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹೊಳೆನರಸೀಪುರ	ದಂಡಿಗನಹಳ್ಳಿ	9845014293

198-ಅರಕಲಗೂಡು ವಿಧಾನಸಭಾ ಕ್ಷೇತ್ರ

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
1	ಕೆ.ಎಂ. ಜಯರಾಜ್	ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಅರಕಲಗೂಡು	ಕಸಬಾ ನಗರ ಪ್ರದೇಶ	9480817810
2	ಎ.ಆರ್. ಕುಮಾರಸ್ವಾಮಿ	ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ	ಕಸಬಾ ಗ್ರಾಮೀಣ ಪ್ರದೇಶ	9731771235
3	ಶಾಂತರಾಜು	ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಹಾಸನ	ರಾಮನಾಥಪುರ	9731814754
4	ಬಿ.ಓ. ಪರಮೇಶ್	ಸಹಾಯಕ ಕೃಷಿ ನಿರ್ದೇಶಕರು	ದೊಡ್ಡ ಮಗ್ಗೇ	7259005417
5	ಬಿ.ಎನ್. ನಾಗರಾಜು	ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಅರಕಲಗೂಡು	ಹಳ್ಳಿ ಮೈಸೂರು	9900398838
6	ಟಿ. ಕೃಷ್ಣಕುಮಾರ್	ಕೃಷಿ ಅಧಿಕಾರಿ, ಅರಕಲಗೂಡು	ಕೋಣನೂರು	9449273265
7	ರಮೇಶ್ ಯಾರ್ಗಲ್	ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಗೊರೂರು	ಮಲ್ಲಿಪಟ್ಟಣ	9481035572

199-ಸಕಲೇಶಪುರ ವಿಧಾನಸಭಾ ಕ್ಷೇತ್ರ

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
1	ಹೆಚ್. ಎಸ್. ಜಗದೀಶನ್	ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಸಕಲೇಶಪುರ	ಕಸಬಾ ನಗರ ಪ್ರದೇಶ	9480817816
2	ಬಿ.ಹೆಚ್. ಯೋಗೇಶ್	ಸಹಾಯಕ ಕೃಷಿ ನಿರ್ದೇಶಕರು, ಸಕಲೇಶಪುರ	ಕಸಬಾ ಗ್ರಾಮೀಣ ಪ್ರದೇಶ	7259005423
3	ಚಂದ್ರರಾಜು	ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಕಲೇಶಪುರ	ಹಾನಬಾಳು	9632000076

ಕ್ರ. ಸಂ.	ಹೆಸರು	ಪದನಾಮ	ಹೋಬಳಿ	ಮೊಬೈಲ್ ನಂಬರ್
1	2	3	4	5
4	ಕೃಷ್ಣಪ್ಪ ಎನ್.	ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಸಕಲೇಶಪುರ	ಬೆಳಗೋಡು	8453563540
5	ಜಿ.ಕೆ. ಗೋವಿಂದಪ್ಪ	ಕೃಷಿ ಅಧಿಕಾರಿ, ಸಕಲೇಶಪುರ	ಯಸಳೂರು	9448479671
6	ನಾಗರಾಜ	ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಸಕಲೇಶಪುರ	ಹೆತ್ತೂರು	9902137082
ಆಲೂರು ತಾಲ್ಲೂಕು				
1	ನವಾಬ್ ಖಾನ್	ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ	ಕಸಬಾ ನಗರ ಪ್ರದೇಶ	9480817809
2	ಕೆಂಪಚೌಡಪ್ಪ	ಸಹಾಯಕ ಕೃಷಿ ನಿರ್ದೇಶಕರು, ಆಲೂರು	ಕಸಬಾ ಗ್ರಾಮೀಣ ಪ್ರದೇಶ	7259005416
3	ಸಂತೋಷ್ ಕುಮಾರ್	ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಆಲೂರು	ಕುಂದೂರು	9972656860
4	ಎ.ಟಿ. ಮಲ್ಲೇಶ್	ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಆಲೂರು	ಪಾಳ್ಯ	9448772080
5	ಮಂಜುನಾಥ ಎಂ.ಎನ್.	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹಾಸನ	ಕೆ. ಹೊಸಕೋಟೆ	9448427244
6	ಪುರುಷೋತ್ತಮ	ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಹಾಸನ	ಕಟ್ಟಾಯ	9844844989

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಕಾಶ ವೈ.ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ)

P.R. 379

SC - 50